

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

- 30ನೇ ವಾರ್ಷಿಕ ಮಹಾಸಭೆ ಸೇರುವ ಕುರಿತು : -
(ಸೌಹಾರ್ದ ಸಹಕಾರಿ ಕಾಯ್ದೆ ಅಡಿಯಲ್ಲಿ 24 ನೇ ಸಭೆ)
- :: ಮಹಾ ಸಭೆಯ ನೋಟೀಸು :: -

ಮಾನ್ಯ ಸದಸ್ಯರೇ,

ಸನ್ 2024-25 ನೇ ಸಾಲಿನ ಬ್ಯಾಂಕಿನ ವಾರ್ಷಿಕ ಮಹಾಸಭೆಯನ್ನು ದಿನಾಂಕ:-17.08.2025 ರಂದು ಭಾನುವಾರ ಮುಂಜಾನೆ 11.30 ಗಂಟೆಗೆ ಆರ್.ಸುಭದ್ರಮ್ಮ ವಿಲೇವಾರಿ ಶೆಟ್ಟಿ ಪದವಿ ಕಾಲೇಜು, ಆರ್.ಜಿ.ಕ್ಯಾಂಪ್ ರಸ್ತೆ, ಸಾಯಿಬಾಬ ದೇವಸ್ಥಾನದ ಹತ್ತಿರ, ಮಾನವಿ -584123 ಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಆರ್.ತಿಮ್ಮಯ್ಯ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕರೆಯುವುದಾಗಿ ನಿರ್ದೇಶಕ ಮಂಡಳಿ ಸಭೆಯಲ್ಲಿ ನಿರ್ದೇಶಿಸಲಾಗಿದ್ದು, ಮಾನ್ಯ ಸದಸ್ಯರಲ್ಲರೂ ಆ ದಿನ ಸರಿಯಾದ ವೇಳೆಗೆ ತಪ್ಪದೆ ಆಗಮಿಸಿ, ಈ ಸಭೆಯಲ್ಲಿ ಮಂಡಿಸಿದ ಎಲ್ಲಾ ವಿಷಯಗಳನ್ನು ಚರ್ಚಿಸಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿ.

-: ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು: -

1. 30 ನೇ ಸರ್ವ ಸದಸ್ಯರ ಮಹಾ ಸಭೆ ನೋಟೀಸನ್ನು ಓದಿ ದಾಖಲು ಮಾಡುವುದು.
2. ಹಿಂದಿನ ದಿನಾಂಕ 16.09.2024 ರಂದು ನಡೆದ ವಾರ್ಷಿಕ ಮಹಾ ಸಭೆಯ ಗೊತ್ತುವಳಿಗಳನ್ನು ಓದಿ ದೃಢೀಕರಿಸುವ ಬಗ್ಗೆ.
3. ಮಂಡಳಿಯು ಸಲ್ಲಿಸಿದ ವಾರ್ಷಿಕ ವರದಿಯ ಪರಿಗಣನೆ.
4. ಲೆಕ್ಕ ಪರಿಶೋಧಕರು ಮತ್ತು ಆಂತರಿಕ ಲೆಕ್ಕ ಪರಿಶೋಧಕರ ನೇಮಕ ಹಾಗೂ ಅವರಿಗೆ ಕೊಡಬಹುದಾದ ಸಂಭಾವನೆಯ ನಿರ್ಧಾರಣೆ.
5. ಲೆಕ್ಕ ಪರಿಶೋಧನೆ ಪರಿಶೋಧಕರ ವರದಿ ಮತ್ತು ಲೆಕ್ಕ ಪರಿಶೋಧಿತ ತೇಜ್ವರ್ಗ ಪರಿಗಣನೆ.
6. ಲೆಕ್ಕ ಪರಿಶೋಧನಾ ವರದಿಗೆ ಸಲ್ಲಸಲಾದ ಅನುಪಾಲನಾ ವರದಿಯ ಪರಿಗಣನೆ.
7. ನಿವ್ವಳ ಲಾಭವನ್ನು ವಿಲೇವಾರಿ ಮಾಡುವುದು.
8. ಕಾರ್ಯಾಚರಣೆಯ ಕೊರತೆ ಏನಾದರೂ ಇದ್ದಲ್ಲಿ ಅದರ ಪುನರಾವಲೋಕನ.
9. ದಿಫಾವಧಿ ಯೋಜನೆ ಮತ್ತು ವಾರ್ಷಿಕ ಕಾರ್ಯಾಚರಣೆ ಯೋಜನೆ, ಅನುಮೋದನೆ.
10. 2025-26 ನೇ ಸಾಲಿನ ವಾರ್ಷಿಕ ಬಜೆಟ್ ಅನುಮೋದನೆ.
11. ಉಪ ವಿಭಿಗಳಲ್ಲಿ ನಿರ್ದಿಷ್ಟ ಪಡಿಸಿದಂತೆ ನಿರ್ದಿಷ್ಟ ಮೀಸಲು ಮತ್ತು ಇತರ ನಿಧಿಗಳ ಸೃಜನೆ.
12. ಮೀಸಲು ಮತ್ತು ಇತರ ನಿಧಿಗಳ ವಾಸ್ತವಿಕ ಬಳಕೆಯ ಪುನರಾವಲೋಕನ.
13. ಮಂಡಳಿ ಸದಸ್ಯರಿಂದ ಸಹಕಾರಿಯ ಸೇವೆಗಳ ಉಪಯೋಗದ ಅವಲೋಕನ.
14. ನಿರ್ದೇಶಕ ಮತ್ತು ಅವರ ಸಂಭಂಧಿಗ ನಿರ್ದಿಷ್ಟ ಸಾಲದ, ಸುಸ್ತಿ ಸಾಲದ ಮತ್ತು ವಸೂಲಿ ಕ್ರಮದ ಪರಿಶೀಲನೆ.
15. ಒಟ್ಟು ಗೂಡಿಸುವಿಕೆ, ವಿಭಜನೆ, ವಿಲೀನತೆ ಮತ್ತು ಸ್ವತ್ತುಗಳ, ಹೊಣೆಗಾರಿಕೆಗಳ ವರ್ಗಾವಣೆ.
16. ಮಂಡಳಿಯ ಸಲಹೆಯ ಮೇರೆಗೆ ಯೋಗ್ಯ ಪ್ರಕರಣಗಳಲ್ಲಿ ಮುಳುಗು ಮತ್ತು ಹೊಣೆಕು ಬಾಕಿ ಸಾಲವನ್ನು ವಜಾ ಮಾಡಲು ನಿರ್ದೇಶಿಸುವ ಬಗ್ಗೆ.
17. ಮಂಡಳಿಯು ಶಿಸ್ತಿನ ವಿಚಾರಣೆ ನಡೆಸಿ, ದಂಡನೆಗೆ ಒಳಗಾದ ನೌಕರನ ಅಸೀಲನ ಬಗ್ಗೆ ತೀರ್ಮಾನ.
18. ಮಂಡಳಿಯ ನಿರ್ದೇಶಕರನ್ನು ತೆಗೆದು ಹಾಕುವ ಬಗ್ಗೆ.
19. ಪ್ರಕರಣ 37 ರ ಅಡಿಯಲ್ಲಿ ವಿಚಾರಣೆ ವರದಿ ಇದ್ದಲ್ಲಿ ಕೈಗೊಂಡ ಕ್ರಮಗಳ ವರದಿ.
20. ಇತರ ಸಹಕಾರಿಗಳಲ್ಲಿ ಹೊಂದಿರುವ ಸದಸ್ಯತ್ವದ ವರದಿ.
21. ಪ್ರಕರಣ 14, 15 ಮತ್ತು 16 ರಡಿ ಸೃಜಿಸಿದ ಸಂಸ್ಥೆ ಇದ್ದಲ್ಲಿ, ಅದರ ವಾರ್ಷಿಕ ವರದಿ ಮತ್ತು ಲೆಕ್ಕಗಳ ಪುನರಾವಲೋಕನ.
22. ಮಂಡಳಿಯಿಂದ ಸದಸ್ಯತ್ವ ನಿರಾಕರಿಸಲಾದ ವ್ಯಕ್ತಿಯ ಅಸೀಲು ಇದ್ದಲ್ಲಿ ಅದರ ಪರಿಗಣನೆ.
23. ನಿರ್ದೇಶಕರ ಅಥವಾ ವ್ಯವಸ್ಥಾಪಕ ನಿರ್ದೇಶಕರ ಸಂಭಂಧಿಗಳು ನೇಮಕಗೊಂಡಿದ್ದಲ್ಲಿ ಅ ಪಟ್ಟಿಯ ಪರಿಗಣನೆ.
24. ಬ್ಯಾಂಕಿನ ಉಪವಿಭಿಗಳ ತಿದ್ದುಪಡಿ ಮಾಡುವ ಕುರಿತು.
25. ನಿರ್ದೇಶಕರ ಮತ್ತು ಪದಾಧಿಕಾರಿಗಳ ನಡೆತೆ ಸಂಹಿತೆಯ ಅನುಮೋದನೆ.
26. ಹಿಂದಿನ ವರ್ಷ ಸದಸ್ಯರನ್ನು ಸೇರಿಸಿಕೊಂಡ ಹಾಗೂ ತೆಗೆದು ಹಾಕಿದ ಬಗ್ಗೆ ಸಂಕ್ಷಿಪ್ತ ವರದಿ.
27. ಹಿಂದಿನ ವರ್ಷ ಬಜೆಟ್‌ನಿಂದ ಹೆಚ್ಚುವರಿ ಖರ್ಚಾದ ವೆಚ್ಚಕ್ಕೆ ಅನುಮೋದನೆ ಪಡೆಯುವುದು.
28. ಸಿಬ್ಬಂದಿ ವೃಂದ ಬಲ ಮತ್ತು ವೇತನ ಶ್ರೇಣಿಯನ್ನು ಅನುಮೋದಿಸುವುದು.
29. ಪ್ರಸ್ತುತ ವರ್ಷದಲ್ಲಿ ವಿತರಿಸಬೇಕಾದ ಷೇರುಗಳ ಸಂಖ್ಯೆ ನಿರ್ಧರಿಸುವುದು
30. ಸಿಬ್ಬಂದಿ ಸೇವಾ ನಿಯಮಗಳು ಹಾಗೂ ವ್ಯವಹಾರ ನಿಯಮಗಳಿಗೆ ಅನುಮೋದನೆ.
31. ಅಧ್ಯಕ್ಷರ ಅಪ್ಪಣೆ ಮೇರೆಗೆ ಬರಬಹುದಾದ ಇನ್ನಿತರ ವಿಷಯಗಳು.
32. ವಂದನಾರ್ಪಣೆ.

ಸ್ಥಳ: ಮಾನ್ಯ

ದಿನಾಂಕ:28.07.2025

ನಿರ್ದೇಶಕ ಮಂಡಳಿ ಪರವಾಗಿ

ಸಹಿ/-

ವ್ಯವಸ್ಥಾಪಕ ನಿರ್ದೇಶಕರು

-: ಸೂಚನೆಗಳು :

1. ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಮೇಲ್ಕಂಡಿರುವ ವಿಷಯಗಳಲ್ಲದೇ ಇತರ ಯಾವುದೇ ವಿಷಯದ ಬಗ್ಗೆ ಚರ್ಚಿಸುವುದಿಲ್ಲ, ಸರ್ವಸದಸ್ಯರ ಸಭೆಯಿಂದ 7 ದಿನಗಳ ಮುಂಚಿತವಾಗಿ ಅಂತಹ ಅರ್ಜಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಬೇಕು.

2.ಸನ್ 2023-24ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪರಿಶೋಧಕ ತೇಜ್ವರ್ಗ, 2024-25ನೇ ಸಾಲಿನ ವಾರ್ಷಿಕ ಬಜೆಟ್ ವರದಿ ಹಾಗೂ ಹಿಂದಿನ ವಾರ್ಷಿಕ ಮಹಾಸಭೆಯ ಗೊತ್ತುವಳಿ ನಡುವಣಗಳನ್ನು <https://mpssbank.com> ವೆಬ್‌ಸೈಟ್‌ನಲ್ಲಿ ಹಾಕಲಾಗಿದ್ದು ಈ ವೆಬ್‌ ಸೈಟ್‌ನಲ್ಲಿ ಪ್ರವೇಶಮಾಡಿ ಮಾಹಿತಿ ಪಡೆಯಬಹುದಾಗಿರುತ್ತದೆ.

3. ಬ್ಯಾಂಕಿನ ಅಭಿವೃದ್ಧಿ ಕುರಿತು ಸಲಹೆ ಸೂಚನೆಗಳನ್ನು ನೀಡಲು ಸದಸ್ಯರಿಗೆ ಮುಕ್ತವಕಾಲ ನೀಡಲಾಗುವುದು.

4.ಬ್ಯಾಂಕಿನ ಸದಸ್ಯರಾಗಿ ತಿಳಿಸುವುದೇನೆಂದರೆ, ಸಭೆಗೆ ಖುದ್ದಾಗಿ ಹಾಜರಾಗಲು ಅನಾಹುತವಾದಲ್ಲಿ ಇದ್ದಲ್ಲಿ ವರ್ಚುವಲ್ ಮೀಟಿಂಗ್ ಆಧಾರವಾಗಿ ಮುಖಾಂತರ ವಾರ್ಷಿಕ ಮಹಾಸಭೆಗೆ ಭಾಗವಹಿಸಬಹುದಾಗಿರುತ್ತದೆ.

Step 1: Microsoft Teams App (Download from Play store/Apples store) Step 2: Click on Join Meeting with an ID. Step 3: Enter Name along with Share account no. Step 4: Enter Meeting ID: 460 954 589 8125 along with Passcode: rT2s5x3G

ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ವಿ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

30 ನೇ ವಾರ್ಷಿಕ ಮಹಾ ಸಭೆಯ ವಿಷಯಗಳ ಮೇಲಿನ ಟಿಪ್ಪಣಿಗಳು

ವಿಷಯ 01 :- 30 ನೇ ಸರ್ವ ಸದಸ್ಯರ ಮಹಾ ಸಭೆಯ ನೋಟೀಸ್‌ನ್ನು ಓದಿ ದಾಖಲು ಮಾಡುವುದು

ಟಿಪ್ಪಣಿ: = 30 ನೇ ಸರ್ವ ಸದಸ್ಯರ ಮಹಾ ಸಭೆಯ ನೋಟೀಸ್‌ನ್ನು ಸಭೆಯಲ್ಲಿ ಓದಿದ ನಂತರ ದಾಖಲು ಮಾಡುವುದು.

ವಿಷಯ 02 :- ದಿನಾಂಕ 16.09.2024 ರಂದು ನೆಡೆದ ವಾರ್ಷಿಕ ಮಹಾ ಸಭೆಯ ಗೊತ್ತುವಳಿಗಳನ್ನು ಓದಿ ದೃಢೀಕರಿಸುವ ಬಗ್ಗೆ.

ಟಿಪ್ಪಣಿ: = ದಿನಾಂಕ 16.09.2024 ರಂದು ನೆಡೆದ ವಾರ್ಷಿಕ ಮಹಾ ಸಭೆಯ ಗೊತ್ತುವಳಿಗಳನ್ನು ಓದಿದ ನಂತರ ಸಭೆಯಲ್ಲಿ ದೃಢೀಕರಿಸಬಹುದಾಗಿರುತ್ತದೆ.

ವಿಷಯ 03 :- ಮಂಡಳಿಯು ಸಲ್ಲಿಸಿದ ವಾರ್ಷಿಕ ವರದಿಯ ಪರಿಗಣನೆ.

ಟಿಪ್ಪಣಿ: = 30 ನೇ ಸರ್ವ ಸದಸ್ಯರ ಮಹಾ ಸಭೆಯ ವರದಿಯ ಪುಟ 8 - 9 ರಲ್ಲಿ ನೀಡಿದ ನೀಡಲಾದ 2024-25 ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ಓದಿದ ನಂತರ ಅನುಮೋದಿಸಬಹುದಾಗಿದೆ.

ವಿಷಯ 04 :- ಲೆಕ್ಕ ಪರಿಶೋಧಕರು ಮತ್ತು ಆಂತರಿಕ ಲೆಕ್ಕ ಪರಿಶೋಧಕರ ನೇಮಕ ಹಾಗೂ ಅವರಿಗೆ ಕೊಡಬಹುದಾದ ಸಂಭಾವನೆಯ ನಿರ್ಧಾರಣೆ.

ಟಿಪ್ಪಣಿ: = ಇತ್ತೀಚಿನ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ತಿದ್ದುಪಡಿಯಂತೆ ಸನ್ 2024-25 ನೇ ಸಾಲಿನ ಶಾಸನಬದ್ಧ ಲೆಕ್ಕ ಪರಿಶೋಧಕರ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಂ ಗಳಿಂದ ಅರ್ಜಿ ಆಹ್ವಾನಿಸಿದ್ದು ಅವುಗಳನ್ನು ಪರಿಶೀಲಿಸಿ ಸೂಕ್ತವಾದ 2 ಅಡಿಟ್ ಸಂಸ್ಥೆಗಳ ಹೆಸರನ್ನು ಖಜಾನಾಂಕ 19/11/2024 ರಂದು ಶಿಪಾರಸ್ ಮಾಡಲಾಗಿತ್ತು, ಅದರಲ್ಲಿ ಖಜಾನಾಂಕ ಅವರು ಮೆ|| ಜಂದ್ರಪ್ಪ & ಕಂ. ಬಳ್ಳಾರಿ ಇವರ ಸಂಸ್ಥೆಗೆ ಒಪ್ಪಿಗೆ ನೀಡಿದ್ದರಿಂದ ಅವರನ್ನು 2024-25 ನೇ ಸಾಲಿನ ಶಾಸನ ಬದ್ಧ ಲೆಕ್ಕ ಪರಿಶೋಧಕರೆಂದು ನೇಮಿಸಲಾಗಿದೆ.

ಸನ್ 2025-26 ನೇ ಸಾಲಿಗಾಗಿ ಅದೇ ನಿಯಮ ಅನುಸರಿಸಬೇಕಾದ್ದರಿಂದ ಅರ್ಹ ಅಂ ಗಳಿಂದ ಅರ್ಜಿ ಆಹ್ವಾನಿಸಿ ಖಜಾನಾಂಕ ಶಿಪಾರಸ್ ಮಾಡಲು ಹಾಗೂ ಖಜಾನಾಂಕ ಒಪ್ಪಿಗೆ ನೀಡುವ ಸಂಸ್ಥೆಯನ್ನು ಶಾಸನಬದ್ಧ ಲೆಕ್ಕಪರಿಶೋಧಕರೆಂದು ನೇಮಿಸಿಕೊಳ್ಳಲು ಸಭೆಯ ಒಪ್ಪಿಗೆ ಕೋರಿದೆ ಮತ್ತು ಶಾಖೆಗಳ ಆಂತರಿಕ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಲು ಹಾಗೂ ಎಲ್ಲಾ ಲೆಕ್ಕ ಪರಿಶೋಧಕರಿಗೆ ನೀಡಬಹುದಾದ ಸಂಭಾವನೆ ನಿರ್ಧಾರಣೆ ಮಾಡುವ ಅಧಿಕಾರವನ್ನು ನಿರ್ದೇಶಕ ಮಂಡಳಿಯವರಿಗೆ ನೀಡಬಹುದೆಂದು ಮಹಾ ಸಭೆಯ ಅನುಮೋದನೆಗೆ ಮಂಡಿಸಲಾಗಿದೆ, ಈ ಬಗ್ಗೆ ಸಭೆಯು ಪರಿಶೀಲಿಸಿ ಅನುಮೋದಿಸಬಹುದಾಗಿರುತ್ತದೆ.

ವಿಷಯ 05 :- ಲೆಕ್ಕ ಪರಿಶೋಧನೆ:ಪರಿಶೋಧಕರ ವರದಿ ಮತ್ತು ಲೆಕ್ಕ ಪರಿಶೋಧಿತ ತೆಪ್ಪಿಗಳ ಪರಿಗಣನೆ.

ಟಿಪ್ಪಣಿ: = ಮೆ|| ಜಂದ್ರಪ್ಪ & ಕಂ. ಬಳ್ಳಾರಿ ಇವರು ನೀಡಿರುವ 2024-25 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಹಾಗೂ ಲೆಕ್ಕ ಪರಿಶೋಧಿತ ತೆಪ್ಪಿಗಳನ್ನು ಲಗತ್ತಿಸಿದ್ದು ಅವುಗಳನ್ನು ವಾರ್ಷಿಕ ವರದಿಯ ಪುಟ 13-14 ರಲ್ಲಿ ಮಹಾ ಸಭೆಯು ಪರಿಶೀಲಿಸಿ ಅನುಮೋದಿಸಬಹುದಾಗಿರುತ್ತದೆ.

ವಿಷಯ 06 :- ಲೆಕ್ಕ ಪರಿಶೋಧನಾ ವರದಿ ಪಾಲನಾ ವರದಿಯ ಪರಿಗಣನೆ.

ಟಿಪ್ಪಣಿ: = ಲೆಕ್ಕ ಪರಿಶೋಧನಾ ವರದಿಗೆ ಅಡಕತೆ ಮಂಡಳಿಯು ಸಲ್ಲಿಸಿದ ಅನುಪಾಲನಾ ವರದಿಯನ್ನು ವಾರ್ಷಿಕ ವರದಿಯ ಪುಟ 11-12 ರಲ್ಲಿ ಲಗತ್ತಿಸಲಾಗಿದ್ದು ಅದನ್ನು ಪರಿಶೀಲಿಸಿ ಮಹಾ ಸಭೆಯು ಓದಿ ಪರಿಶೀಲಿಸಿ ಅನುಮೋದಿಸಬಹುದಾಗಿರುತ್ತದೆ.

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

ವಿಷಯ 07 :- ನಿವ್ವಳ ಲಾಭವನ್ನು ವಿಲೇವಾರಿ ಮಾಡುವುದು.

ಉಪಪಟಿ: = ಪ್ರಸಕ್ತ ಸಾಲಿನಲ್ಲಿ ಬ್ಯಾಂಕು ರೂ. 2,65,47,959=00 ಗಳಷ್ಟು ನಿವ್ವಳ ಲಾಭಗಳಿಸಿದ್ದು ಸಂಜಿತ ಹಾನಿಯಿಲ್ಲ ಹೊಂದಾಣಿಕೆ ಮಾಡಿದ್ದರಿಂದ ಲಾಭದ ವಿಲೇವಾರಿ ಇರುವುದಿಲ್ಲ.

ವಿಷಯ 08 :- ಕಾರ್ಯಾಚರಣೆಯ ಕೊರತೆ ಏನಾದರೂ ಇದ್ದಲ್ಲಿ ಅದರ ಪುನರಾವಲೋಕನ.

ಉಪಪಟಿ: = ಕಾರ್ವೆ ಸಂಸ್ಥೆಯಲ್ಲಿ ಬ್ಯಾಂಕು ಗುಂತಾಯಿಸಿದ್ದ ರೂ.23.38 ಕೋಟಿಗಳು ವಾಪಸ್ ಆಗದ ಕಾರಣ ಪೂರ್ತಿ ಮೊತ್ತಕ್ಕೆ ಅವಕಾಶ ಕಲ್ಪಿಸಿದ್ದರ ಪರಿಣಾಮದಿಂದಾಗಿ ಗುಂತಾವಣಿಯಲ್ಲಿ ಕೊರತೆ ಆಗಿದ್ದು ಇದರ ವಸೂಲಿಗಾಗಿ ಸದ್ರಿ ಸಂಸ್ಥೆಯ ಮೇಲೆ ದಿನಾಂಕ 22/04/2022 ರಂದು ಮಾನ್ಯ ಪೋಲಿಸ್ ಠಾಣೆಯಲ್ಲಿ ಕ್ರಿಮಿನಲ್ ದಾವೆ ಹಾಗೂ ದಿನಾಂಕ 06/08/2024 ರಂದು ಹೈದ್ರಾಬಾದ್‌ನಲ್ಲಿ ಸಿವಿಲ್ ದಾವೆ ದಾಖಲಿಸಲಾಗಿದೆ ಎಂಬ ಮಾಹಿತಿಯನ್ನು ಸಭೆಗೆ ಮಂಡಿಸಿದೆ.

ವಿಷಯ 09 :- ದಿಫಾವಧಿ ಯೋಜನೆ ಮತ್ತು ವಾರ್ಷಿಕ ಕಾರ್ಯಾಚರಣೆ ಯೋಜನೆ, ಅನುಮೋದನೆ.

ಉಪಪಟಿ: = ಈ ವರೆಗೂ ಪ್ರಾರಂಭಿಸಲಾದ ಏಲ್ಲಾ 11 ಶಾಖೆಗಳು ಅಭಿವೃದ್ಧಿ ಪಥದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಹಾಸಭೆಯ ಅವಗಾಹನೆಗೆ ತರಲಾಗಿದೆ.ವರದಿಸಾಲುನಲ್ಲಿ ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ಹಾಗೂ ಆಡಳಿತ ಮಂಡಳಿ ನಿರ್ದೇಶಕರಿಗೆ ತರಬೇತಿಗಳನ್ನು ಆಯೋಜಿಸಿ ತರಬೇತಿ ವ್ಯವಸ್ಥೆಗೊಳಿಸಲಾಗಿದೆ.

ವಿಷಯ 10 :- 2025-26 ನೇ ಸಾಲಿನ ವಾರ್ಷಿಕ ಬಜೆಟ್‌ನ ಅನುಮೋದನೆ.

ಉಪಪಟಿ: = 2025-26 ನೇ ಸಾಲಿನ ವಾರ್ಷಿಕ ಬಜೆಟ್‌ನ ವಿವರಗಳನ್ನು ಈ ಕೆಳಗಿನಂತೆ ನೀಡಲಾಗಿದ್ದು ವಾರ್ಷಿಕ ಬಜೆಟ್‌ನ್ನು ಪರಿಶೀಲಿಸಿ ಸಭೆಯು ಅನುಮೋದಿಸಬಹುದಾಗಿದೆ.

::2025-2026 ನೇ ಸಾಲಿನ ಅಂದಾಜು ಅಯವ್ಯಯ ಪತ್ರಿಕೆ::

ಉತ್ಪನ್ನದ ಬಾಬತ್ತು				ರೂ.ಲಕ್ಷಗಳಲ್ಲಿ
ಕ್ರ..	ಉತ್ಪನ್ನದ ಬಾಬತ್ತುಗಳು	2024-25 ನೇ ಸಾಲಿನ ಅಂದಾಜು ಉತ್ಪನ್ನ	2024-25 ನೇ ಸಾಲಿನಲ್ಲಿ ಆದ ನಿವ್ವಳ ಉತ್ಪನ್ನ	2025-26 ನೇ ಸಾಲಿನ ಅಂದಾಜು ಉತ್ಪನ್ನ
1	ಸಾಲಗಳ ಮೇಲಿನ ಬಡ್ಡಿ	2450.00	2471.83	2650.00
2	ಬ್ಯಾಂಕು ಗುಂತಾಯಿಸಿದ ಹಣದ ಬಡ್ಡಿ	650.00	587.04	650.00
3	ಕಮಿಷನ್	5.00	2.00	5.00
4	ಸೇವಾ ಶುಲ್ಕ	60.00	42.07	60.00
5	ಅರ್ಜಿಗಳ ಮಾರಾಟ	10.00	4.94	10.00
6	ಸದಸ್ಯರ ಶುಲ್ಕ	5.00	0.02	5.00
7	ಲಾಕರ್ ಬಾಡಿಗೆ	20.00	15.00	20.00
8	ಇನ್ಸಿಡೆಂಟ್ ಜಾರ್ಜನ್	60.00	56.46	60.00
9	ಎ.ಐ.ಎಂ./ಆದಾಯ	50.00	33.35	50.00
10	ಇತರೆ ಉತ್ಪನ್ನಗಳು	40.00	7.12	20.00
11	ಗುಂತಾವಣಿ ಮಾರಾಟದಿಂದ ಬಂದ ಲಾಭ	50.00	1.75	20.00
12	BDDR	-	-	-
	ಒಟ್ಟು	3400.00	3221.58	3550.00

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

ಖರ್ಚಿನ ಬಾಬತ್ತು.				ರೂ.ಲಕ್ಷಗಳಲ್ಲಿ
ಕ್ರ	ಖರ್ಚಿನ ಬಾಬತ್ತುಗಳು	2024-25 ನೇ ಸಾಲಿನ ಅಂದಾಜು ಖರ್ಚು	2024-25 ನೇ ಸಾಲಿನಲ್ಲಿ ಆದ ನಿವ್ವಳ ಖರ್ಚು	2025-26 ನೇ ಸಾಲಿನ ಅಂದಾಜು ಖರ್ಚು
1	ಕಟ್ಟಡ ಬಾಡಿಗೆ	85.00	77.75	85.00
2	ಅಂಚೆ ವೆಚ್ಚ	3.00	0.88	3.00
3	ಮುದ್ರಣ ಮತ್ತು ನೈಜನಲಿ	10.00	6.79	10.00
4	ಸೌಕರದಾರರ ಸಂಬಳ	395.00	341.31	400.00
5	ದೂರವಾಣಿ ವೆಚ್ಚ	10.00	4.95	10.00
6	ವಿದ್ಯುತ್ ವೆಚ್ಚ	25.00	16.85	25.00
7	ಆಡಳಿತಮಂಡಳಿ ಸದಸ್ಯರ ಫೀ ಹಾಗೂ ಪ್ರವಾಸ ಇತರೆ ಬಡ್ತಿ	5.00	1.30	5.00
8	ರೇವಣಿಗಳ ಮೇಲಿನ ಬಡ್ತಿ	1980.00	2011.37	2100.00
9	ಅ.ನಿ.ನಿ.ಸಂಗ್ರಹಕಾರರ ಕಮಿಷನ್	50.00	38.07	50.00
10	ಲೆಕ್ಕ ತಪಾಸಣೆ ಫೀ	10.00	7.94	10.00
11	ಆಸ್ತಿ ಹಾಗೂ ಗುಂತಾವಣಿ ಮೇಲೆ ಸವಕಳಿ, ದುರಸ್ತಿ	40.00	30.06	40.0
12	ಇನ್ಸೂರನ್ಸ್/ತೆರಿಗೆ	85.00	70.96	85.00
13	ಪ್ರಚಾರ	5.00	0.66	5.00
14	ಸಂಶ್ಲೇಷಣೆ ಹಾಗೂ ಮೆಂಟನನ್ಸ್	50.00	41.14	45.0
15	ಸಂಶಯಾತ್ಮಕ ಸಾಲದ ನಿಧಿ	50.00	125.00	50.00
16	ಅಫೀಸ್ ಖರ್ಚು	20.00	15.44	20.00
17	ಎ.ಐ.ಎಂ./ಕೋರ ಬ್ಯಾಂಕಿಂಗ್ /ಎ.ಎಂ.ಸಿ ಖರ್ಚು	50.00	42.11	50.00
18	ಕಮಿಷನ್	2.00	0.81	2.00
19	ಸಿಬ್ಬಂದಿ ಪ್ರವಾಸ ಭತ್ಯೆ	10.00	4.13	10.00
20	ವಾಹನ/ಇಂದನ ಖರ್ಚು	10.00	5.64	15.00
21	ಸದಸ್ಯತ್ವ ಶುಲ್ಕ/ಡೀಲಿಗೇಶನ್ ಶುಲ್ಕ	3.00	1.08	2.00
22	ಬಡ್ತಿ ರಬೀಟ್	50.00	36.35	50.00
23	ಇತರೆ ಖರ್ಚು	10.00	8.58	10.00
24	ಮೈಕ್ರೋ ಕ್ರೆಡಿಟ್ ಸಿಬ್ಬಂದಿ ವೆಚ್ಚ	25.00	19.85	25.00
25	ವಾರ್ತೆ ಪತ್ರಿಕೆ ಖರ್ಚು	1.00	0.47	1.00
26	ಕಾನೂನು ಖರ್ಚು	5.00	3.11	4.00
27	ವಾರ್ಷಿಕ ಮಹಾಸಭೆಯ ಹಾಗೂ ಸಭೆಗಳ ವೆಚ್ಚ	5.00	2.37	5.00
28	ಸಿಬ್ಬಂದಿ ತರಬೇತಿ ವೆಚ್ಚ	5.00	0.32	5.00
29	ಮಶೀನಲಿ ಲಿಪಿ	25.00	19.23	20.00
30	ಸರ್ಕಾರಿ ಗುಂತಾವಣಿ ವಾಪಾಸ್ ಪಡೆದದ್ದರಿಂದ ಆದ ಹಾನಿ	25.00	1.90	60.00
31	2025-26 ನೇ ಸಾಲಿನ ಅಂದಾಜು ಲಾಭ (Before Tax)	376.00	265.48	356.00
32	Technical write off (Contra)	-	-	-
33	GST ineligible input	-	19.68	-
	ಒಟ್ಟು	3400.00	3221.58	3550.00

ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ವಿ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

ವಿಷಯ 11 :- ಉಪ ವಿಧಗಳಲ್ಲಿ ನಿರ್ಧಿಷ್ಟಪಡಿಸಿದಂತೆ ನಿರ್ದಿಷ್ಟ ಮೀಸಲು ಮತ್ತು ಇತರೆ ನಿಧಿಗಳ ಸೃಜನೆ.

ಉಪಪಟಿ: = ಯಾವುದು ಇರುವುದಿಲ್ಲ.

ವಿಷಯ 12 :- ಮೀಸಲು ಮತ್ತು ಇತರ ನಿಧಿಗಳ ವಾಸ್ತವಿಕ ಬಳಕೆಯ ಪುನರಾವಲೋಕನ.

ಉಪಪಟಿ: = ಯಾವುದೇ ವಾಸ್ತವಿಕ ಬಳಕೆ ಇರುವುದಿಲ್ಲ.

ವಿಷಯ 13 :- ಮಂಡಳಿ ನದಸ್ಯರಿಂದ ಸಹಕಾರಿಯ ನೇವೆಗಳ ಉಪಯೋಗದ ಅವಲೋಕನ.

ಉಪಪಟಿ: = ಆಡಳಿತ ಮಂಡಳಿಯ ಎಲ್ಲಾ ನದಸ್ಯರು ಉಪವಿಧಿಗಳಲ್ಲಿ ನಿಗದಿ ಪಡಿಸಿದ ನೇವೆಗಳನ್ನು ಉಪಯೋಗಿಸಿಕೊಂಡು ಅರ್ಹ ನದಸ್ಯರ ಯಾದಿಯಲ್ಲಿ ಇದ್ದಾರೆ. ಇದನ್ನು ಲೆಕ್ಕ ಪರಿಶೋಧನಾವರದಿಯಲ್ಲಿ ನಮೂದಿಸಲಾಗಿದ್ದು ಮಹಾ ಸಭೆಯು ಪರಿಶೀಲಿಸಿ ಅನುಮೋದಿಸಬಹುದಾಗಿರುತ್ತದೆ.

ವಿಷಯ 14 :- ನಿರ್ದೇಶಕ ಮತ್ತು ಅವರ ಸಂಭಂಧಿಗೆ ನೀಡಿದ ಸಾಲದ, ಸುಸ್ತಿ ಸಾಲದ ಮತ್ತು ವಸೂಲಿ ಕ್ರಮದ ಪರಿಶೀಲನೆ.

ಉಪಪಟಿ: = ಭಾರತೀಯ ಲಿಜರ್ವೆ ಬ್ಯಾಂಕಿನ ನಿಯಮದನುಸಾರವಾಗಿ ನಿರ್ದೇಶಕರು ಹಾಗೂ ಅವರ ಸಂಬಂಧಿಕರಿಗೆ ಲೇವಣಿಗಳ ಮೇಲೆ ಮಾತ್ರ ಸಾಲ ನೀಡಲಾಗಿದ್ದು, ಬೇರೆ ಯಾವುದೇ ಲೀತಿಯ ಸಾಲಗಳನ್ನು ನೀಡಿರುವುದಿಲ್ಲ. ಹಾಗೂ ಯಾವುದೇ ಸುಸ್ತಿ ಸಾಲಗಳು ಇರುವುದಿಲ್ಲವೆಂಬ ಬಗ್ಗೆ ಸಭೆಯ ಮಾಹಿತಿ ಸಲ್ಲಿಸಿದೆ.

ವಿಷಯ 15 :- ಒಟ್ಟು ಗೂಡಿಸುವಿಕೆ, ವಿಭಜನೆ, ವಿಲೀನತೆ ಮತ್ತು ಸ್ವತ್ತುಗಳ, ಹೊಣೆಗಾರಿಕೆಗಳ ವರ್ಗಾವಣೆ.

ಉಪಪಟಿ: = ಬ್ಯಾಂಕುಗಳ ವಿಲೀನ, ವಿಭಜನೆ ಮತ್ತು ಸ್ವತ್ತುಗಳ ಹೊಣೆಗಾರಿಕೆಗಳ ವರ್ಗಾವಣೆ ಯಾವುದೂ ಇರುವುದಿಲ್ಲ.

ವಿಷಯ 16 :- ಮಂಡಳಿಯ ಸಲಹೆಯ ಮೇರೆಗೆ ಯೋಗ್ಯ ಪ್ರಕರಣಗಳಲ್ಲಿ ಮುಳುಗು ಮತ್ತು ಹೋಕು ಬಾಕಿ ಸಾಲವನ್ನು ವಜಾ ಮಾಡಲು ನಿರ್ದೇಶಿಸುವ ಬಗ್ಗೆ.

ಉಪಪಟಿ : = ಯಾವುದೂ ಇಲ್ಲವಿರುವುದಿಲ್ಲ.

ವಿಷಯ 17 :- ಮಂಡಳಿಯು ಶಿಸ್ತಿನ ವಿಚಾರಣೆ ನಡೆಸಿ, ದಂಡನೆಗೆ ಒಳಗಾದ ನೌಕರನ ಅಪೀಲನ ಬಗ್ಗೆ ತೀರ್ಮಾನ.

ಉಪಪಟಿ: = ಅಂತಹ ಯಾವುದೇ ಅಪೀಲು ಇರುವುದಿಲ್ಲ

ವಿಷಯ 18 :- ಮಂಡಳಿಯ ನಿರ್ದೇಶಕರನ್ನು ತೆಗೆದು ಹಾಕುವ ಬಗ್ಗೆ.

ಉಪಪಟಿ : = ಅಂತಹ ಯಾವುದೇ ಪ್ರಕರಣಗಳು ಇರುವುದಿಲ್ಲ.

ವಿಷಯ 19 :- ಪ್ರಕರಣ 37 ರ ಅಡಿಯಲ್ಲಿ ವಿಚಾರಣೆ ವರದಿ ಇದ್ದಲ್ಲಿ ಕೈಗೊಂಡ ಕ್ರಮಗಳ ವರದಿ.

ಉಪಪಟಿ: = ಅಂತಹ ಯಾವುದೇ ಪ್ರಕರಣಗಳು ಇರುವುದಿಲ್ಲ.

ವಿಷಯ 20 :- ಇತರೆ ಸಹಕಾರಿಗಳಲ್ಲಿ ಹೊಂದಿರುವ ನದಸ್ಯತ್ವದ ವರದಿ

ಉಪಪಟಿ: = ನಮ್ಮ ಬ್ಯಾಂಕು ಈ ಕೆಳಕಂಡ ಸಹಕಾರಿ ಸಂಸ್ಥೆಗಳಲ್ಲಿ ತನ್ನ ನದಸ್ಯತ್ವವನ್ನು ಹೊಂದಿರುತ್ತದೆ.

1. ರಾಯಚೂರು ಮತ್ತು ಕೊಪ್ಪಳ ಕೇಂದ್ರ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕು ನಿ., ರಾಯಚೂರು.
2. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು.
3. ಕರ್ನಾಟಕ ರಾಜ್ಯ ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾ ಮಂಡಳಿ, ಬೆಂಗಳೂರು.
4. ರಾಷ್ಟ್ರೀಯ ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾ ಮಂಡಳಿ, ನವದೆಹಲಿ.
5. ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿಯಮಿತ ರಾಯಚೂರು.

ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ವಿ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

ವಿಷಯ 21 :- ಪ್ರಕರಣ 14, 15 ಮತ್ತು 16 ರಡಿ ಸೃಜಿಸಿದ ಸಂಸ್ಥೆ ಇದ್ದಲ್ಲಿ, ಅದರ ವಾರ್ಷಿಕ ವರದಿ ಮತ್ತು ಲೆಕ್ಕಗಳ ಪುನರಾವಲೋಕನ.

ಇಪ್ಪಣಿ: = ಪ್ರಕರಣ 14, 15 ಮತ್ತು 16 ರಡಿ ಯಾವುದೇ ಸಂಸ್ಥೆಗಳನ್ನು ಸೃಜಿಸಿರುವುದಿಲ್ಲ.

ವಿಷಯ 22 :- ಮಂಡಳಿಯಿಂದ ಸದಸ್ಯತ್ವ ನಿರಾಕರಿಸಲಾದ ವ್ಯಕ್ತಿಯ ಅಪೀಲು ಇದ್ದಲ್ಲಿ ಅದರ ಪರಿಗಣನೆ.

ಇಪ್ಪಣಿ: = ಅಂತಹ ಯಾವುದೇ ಅಪೀಲುಗಳು ಇರುವುದಿಲ್ಲ.

ವಿಷಯ 23 :- ನಿರ್ದೇಶಕರ ಅಥವಾ ಮೂಖ್ಯ ಕಾರ್ಯನಿರ್ವಾಹಕನ ಸಂಭಂಧಿಗಳು ನೇಮಕಗೊಂಡಿದ್ದಲ್ಲಿ ಅ ಪಟ್ಟಿಯ ಪರಿಗಣನೆ.

ಇಪ್ಪಣಿ: = ಅಂತಹ ಯಾವುದೇ ನೇಮಕಾತಿಗಳು ನಡೆದಿರುವುದಿಲ್ಲ.

ವಿಷಯ 24 :- ಬ್ಯಾಂಕಿನ ಉಪವಿಧಿಗಳ ತಿದ್ದುಪಡಿ ಮಾಡುವ ಕುರಿತು.

ಇಪ್ಪಣಿ: = ಯಾವುದು ಇರುವುದಿಲ್ಲ.

ವಿಷಯ 25 :- ನಿರ್ದೇಶಕರ ಮತ್ತು ಪದಾಧಿಕಾರಿಗಳ ನಡೆತೆ ಸಂಹಿತೆಯ ಅನುಮೋದನೆ.

ಇಪ್ಪಣಿ: = ನಿರ್ದೇಶಕರ ಮತ್ತು ಪದಾಧಿಕಾರಿಗಳ ನಡೆತೆ ಸಂಹಿತೆಯು ಜಾರಿಯಲ್ಲಿರುತ್ತದೆ.

ವಿಷಯ 26 :- ಹಿಂದಿನ ವರ್ಷ ಸದಸ್ಯರನ್ನು ನೇಮಿಸಿಕೊಂಡ ಹಾಗೂ ತೆಗೆದು ಹಾಕಿದ ಬಗ್ಗೆ ಸಂಕ್ಷಿಪ್ತ ವರದಿ.

ಇಪ್ಪಣಿ: = ವರ್ಷದ ಪ್ರಾರಂಭದಲ್ಲಿ ಸದಸ್ಯರ ಸಂಖ್ಯೆ 28391 ಹೊಂದಿದ್ದು, ವರದಿ ವರ್ಷದಲ್ಲಿ ಒಟ್ಟು 2612 ಜನರನ್ನು ಹೊಸ ಸದಸ್ಯರನ್ನಾಗಿ ಪಡೆದುಕೊಳ್ಳಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 234 ಜನ ಸದಸ್ಯತ್ವ ವಾಪಸ್ ಪಡೆದಿದ್ದು. ದಿ.31-03-2025 ಕ್ಕೆ ಒಟ್ಟು 30769 ಸದಸ್ಯರು ಇರುತ್ತಾರೆ.

ವಿಷಯ 27 :- ಹಿಂದಿನ ವರ್ಷ ಬಜೆಟ್‌ಗಿಂತ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ ಪಡೆಯುವುದು.

ಇಪ್ಪಣಿ: = ಬಜೆಟ್‌ಗಿಂತ ಹೆಚ್ಚಿಗೆ ಖರ್ಚಾದ ವೆಚ್ಚಗಳ ವಿವರಗಳು ಕೆಳಗಿನಂತಿದ್ದು ಇದಕ್ಕೆ ಸಭೆಯ ಅನುಮೋದನೆ ಕೋರಿದೆ.

ಕ್ರ.ಸಂ.	ಉತ್ಪನ್ನದ ಬಾಬಿತ್ತು	2024-25 ನೇ ಸಾಲಿನ ಅಂದಾಜು ವೆಚ್ಚ	2024-25 ನೇ ಸಾಲಿನ ನಿವ್ವಳ ವೆಚ್ಚ	ಹೆಚ್ಚಿಗೆ ಖರ್ಚಾದ ಮೊತ್ತ	ಕಾರಣಗಳು
1.	ಲೇವಣಿಗಳ ಮೇಲಿನ ಬಡ್ಡಿ	1980.00	2011.37	31.37	ಸ್ವಧಾತ್ಮಕ ಸಂಭವ್ಯತೆಗಳ ಕೆಲ ಗ್ರಾಹಕರಿಗೆ ಹೆಚ್ಚಿನ ಬಡ್ಡಿದರನೀಡಿರುವುದರಿಂದ
2.	ಸಂಶಯಾತ್ಮಕ ಸಾಲದ ನಿಧಿ	50.00	125.00	75.00	ಕರ್ನಾಟಕ ಸರ್ಕಾರವು ಹೊರಡಿಸಿದ ಮೈಕ್ರೋ ಸಾಲದ ವಧೇಯಕದಿಂದಾಗಿ ಮೈಕ್ರೋ ಸಾಲದ ವಸೂಲಿಯಲ್ಲಿ ತೊಂದರೆ ಉಂಟಾಗಿ ಸುಸ್ತಿ ಸಾಲದ ಪ್ರಮಾಣವು ಹೆಚ್ಚಾಗಿದ್ದರಿಂದ ಅವಕಾಶ ಕಲ್ಪಿಸುವ ಅನಿವಾರ್ಯವಾಗಿತ್ತು

ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ವಿ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

ವಿಷಯ 28 :- ಸಿಬ್ಬಂದಿ ವೃಂದ ಬಲ ಮತ್ತು ವೇತನ ಶ್ರೇಣಿಯನ್ನು ಅನುಮೋದಿಸುವುದು.

ಉಪಪರಿಶೀಲನೆ: = ನಮ್ಮ ಬ್ಯಾಂಕು 1 ಪ್ರಧಾನ ಕಛೇರಿ ಹಾಗೂ 11 ಶಾಖೆಗಳನ್ನು ಹೊಂದಿರುತ್ತದೆ. ಮಹಾನಗರ ಮಂಜೂರಿ ನೀಡಿದ 100 ಜನ ಸಿಬ್ಬಂದಿ, 50 ಜನ ಮೈಕ್ರೋ ಸಿಬ್ಬಂದಿ ನೇಮಕಕ್ಕೆ ನೀಡಿದ ವೃಂದ ಬಲದ ಪೈಕಿ ಪ್ರಸಕ್ತ ಸಾಲಿನಲ್ಲಿ ಒಟ್ಟು 67 ವಿವಿಧ ಶ್ರೇಣಿಯ ಸಿಬ್ಬಂದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಮೈಕ್ರೋ ಕ್ರೆಡಿಟ್ ಯೋಜನೆಯನ್ನು 11 ಶಾಖೆಗಳಲ್ಲಿ ಪ್ರಾರಂಭಿಸಲಾಗಿದ್ದು, ಈ ಯೋಜನೆಯಲ್ಲಿ ಒಟ್ಟು 28 ವಿವಿಧ ಶ್ರೇಣಿಯ ಸಿಬ್ಬಂದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ ಮುಂದಿನ ಸಾಲಿನಲ್ಲಿ ಶಾಖೆಗಳ ಕಾರ್ಯ ನಿರ್ವಹಣೆ ಆಧಾರವಾಗಿ ಹಾಗೂ ಮೈಕ್ರೋ ಕ್ರೆಡಿಟ್ ಯೋಜನೆಯ ವಿಸ್ತರಣೆ ಆಧಾರವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಅಡಚಿತ ಮಂಡಳಿಗೆ ಅಧಿಕಾರ ನೀಡಲು ಕೋರಿದೆ.

ವಿಷಯ 29: - ಪ್ರಸ್ತುತ ವರ್ಷದಲ್ಲಿ ವಿತರಿಸಬೇಕಾದ ಶೇರುಗಳ ಸಂಖ್ಯೆ ನಿರ್ಧರಿಸುವುದು

ಉಪಪರಿಶೀಲನೆ: = ಪ್ರಸ್ತುತ ವರ್ಷದಲ್ಲಿ ಸಾಲಗಳ ಮೂಂಜೂರಾತಿ ಆಧಾರವಾಗಿ ಹೊಸ ಶೇರುಗಳನ್ನು ವಿತರಿಸಲು ಅಡಚಿತ ಮಂಡಳಿಯವರಿಗೆ ತೀರ್ಮಾನಿಸಲು ಮಹಾ ಸಭೆಯು ಪರಿಶೀಲಿಸಿ ಅನುಮೋದಿಸಬಹುದಾಗಿರುತ್ತದೆ.

ವಿಷಯ 30 : - ಸಿಬ್ಬಂದಿ ಸೇವಾ ನಿಯಮಗಳು ಹಾಗೂ ವ್ಯವಹಾರದ ನಿಯಮಗಳಿಗೆ ಅನುಮೋದನೆ.

ಉಪಪರಿಶೀಲನೆ: = 1. ಸಿಬ್ಬಂದಿ ಸೇವಾ ನಿಯಮ ಮತ್ತು ಇತರೆ ವ್ಯವಹಾರದ ನಿಯಮಗಳನ್ನು ಈಗಾಗಲೇ ರಚಿಸಿಕೊಂಡು ಮಹಾ ಸಭೆಯಲ್ಲಿ ಅನುಮೋದನೆ ಪಡೆದು ಕಾರ್ಯಗತಗೊಳ್ಳುತ್ತಿರುವುದರಿಂದ ಅವುಗಳನ್ನು ಮುಂದುವರಿಸಲು ನಿರ್ಣಯಿಸಬಹುದು.

ವಿಷಯ 31 : - ಅಧ್ಯಕ್ಷರ ಅಪ್ಪಣೆ ಮೇರೆಗೆ ಬರಬಹುದಾದ ಇನ್ನಿತರ ವಿಷಯಗಳು.

ಉಪಪರಿಶೀಲನೆ: = ಸದಸ್ಯರ ಅಪ್ಪಣೆ ಪ್ರಶ್ನೆಗಳಿಗೆ ಉತ್ತರಿಸುವುದು.

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

30 ನೇ ಮಹಾಸಭೆಯ ವಾರ್ಷಿಕ
ವರದಿ 2024-25

ಆತ್ಮೀಯ ಸಹಕಾರಿ ಬಂಧುಗಳೇ,

ಬ್ಯಾಂಕಿನ 30 ನೇ ವರ್ಷದ ಮಹಾಸಭೆಯಲ್ಲಿ ಖುದ್ದಾಗಿ ಹಾಗೂ ಆನ್‌ಲೈನ್‌ನಲ್ಲಿ ಪಾಲ್ಗೊಂಡಿರುವ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ.

ಸಹಕಾರಿ ಬಂಧುಗಳೇ,

ಬ್ಯಾಂಕಿನ ಮಹಾಸಭೆಯ ನೋಟೀಸ್, ಹಾಗೂ ಮಹಾಸಭೆಗೆ ಮಂಡಿಸಿದ ವಿಷಯಗಳ ಜತೆಗೆ ಅದಕ್ಕೆ ಪೂರಕವಾದ ಟಿಪ್ಪಣಿಗಳನ್ನು ಮತ್ತು ದಿನಾಂಕ 31.03.2025 ಕ್ಕೆ ಅಂತ್ಯಗೊಂಡ ಬ್ಯಾಂಕಿನ ಲೆಕ್ಕ ಪತ್ರಗಳನ್ನು ತಮ್ಮ “ಇಮೇಲ್” ವಿಳಾಸಕ್ಕೆ ಈಗಾಗಲೇ ಕಳುಹಿಸಿದ್ದು ತಾವು ಅವುಗಳನ್ನು ಪರಿಶೀಲಿಸಿದ್ದೀರೆಂದು ಭಾವಿಸಿರುವೆ. ಮುಂದುವರೆದು ಪ್ರಸ್ತಾಪಿಸುವುದೇನೆಂದರೆ, ಬ್ಯಾಂಕು 3 ದಶಕಗಳಿಂದ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದು, ಬ್ಯಾಂಕಿನ ಪ್ರಗತಿಯಲ್ಲಿ ಯಾವದೇ ತೊಂದರೆ ಇಲ್ಲದೇ ಬ್ಯಾಂಕಿನ ಕಾರ್ಯಾಚರಣೆ ಸುಗಮವಾಗಿ ನಡೆಯುತ್ತಿದ್ದು ಅದಕ್ಕೆ ಬ್ಯಾಂಕಿನ ಸದಸ್ಯರು, ಮತ್ತು ಗ್ರಾಹಕರು ಬ್ಯಾಂಕಿನ ಮೇಲೆ ವಿಶ್ವಾಸವಿಟ್ಟು ನಮ್ಮೊಂದಿಗೆ ಸಹಕರಿಸಿರುತ್ತಿರುವುದೇ ಕಾರಣವೆಂದು ಹೇಳಬಯಸುವೆನು. ಮುಂದುವರೆದು ಪ್ರಸ್ತಾಪಿಸುವುದೇನೆಂದರೆ ಬ್ಯಾಂಕಿನ ಮೇಲೆ ಭಾರತೀಯ ಲಜರ್ವೆ ಬ್ಯಾಂಕ್ ವಿಧಿಸಿದ್ದ ಮೇಲ್ವಿಚಾರಣಾ ನಿರ್ಬಂಧಗಳನ್ನು ದಿನಾಂಕ 01/07/2025 ರಿಂದ ಅನ್ವಯಿಸುವಂತೆ ತೆಗೆದುಹಾಕಿದೆ ಎಂದು ತಿಳಿಸಲು ಸಂತೋಷವೆನಿಸುತ್ತದೆ.

2024-25 ನೇ ಸಾಲಿನಲ್ಲಿ ಬ್ಯಾಂಕು ಸಾಧಿಸಿದ ಪ್ರಗತಿಯ ವಿವರಗಳನ್ನು ಈ ಕೆಳಗಿನಂತೆ ತಮ್ಮ ಮುಂದೆ ಸಾದರ ಪಡಿಸುತ್ತೇನೆ.

(ರೂ ಲಕ್ಷಗಳಲ್ಲಿ)

ಕ್ರ.ಸ	ವಿವರಗಳು	31.03.2023	31.03.2024	31.03.2025
1	ಬ್ಯಾಂಕಿನ ಸದಸ್ಯತ್ವ	26518	28391	30769
2	ಸಂದಾಯವಾದ ಷೇರು ಹಣ	1284.27	1288.33	1230.70
3	ಕಾಂಪ್ಯೂಟರ್ ಹಾಗೂ ಇತರ ನಿಧಿಗಳು	2517.76	2290.44	2415.54
4	ಬ್ಯಾಂಕಿನ ಸ್ವಂತ ಬಂಡವಾಳ	3802.03	3578.77	3646.24
5	ರೇವನಿಗಳು	26030.85	26063.06	26388.05
6	ಸಾಲ ಮತ್ತು ಮುಂಗಡಗಳು	16628.01	19217.91	19591.12
7	ಗುಂತಾಯಕಗಳು	10139.01	71.75	7474.91
8	ಲಾಭಗಳಿಕೆ	+301.56 (ಲಕ್ಷ)	+307.54 (ಲಕ್ಷ)	+265.48 (ಲಕ್ಷ)

ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ವಿ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

ಮೇಲಿನ ವಿವರಗಳನ್ನು ನೋಡಲಾಗಿ ವರದಿಯ ಸಾಲಿನಲ್ಲಿ ಬ್ಯಾಂಕಿನ ಸ್ವಂತ ಬಂಡವಾಳದಲ್ಲಿ ರೂ 325.00 ಹಾಗೂ ಸಾಲದ ಪ್ರಮಾಣದಲ್ಲಿ ರೂ.373.21 ಲಕ್ಷ ಹೆಚ್ಚಳವಾಗಿದ್ದು ಕಂಡುಬರುತ್ತದೆ.ಅಲ್ಲದೇ ಬ್ಯಾಂಕಿನ ಅನುತ್ಪಾದನಾ ಸಾಲದ ನಿವ್ವಳ ಪ್ರಮಾಣವು ಶೇ.4.95 ರಷ್ಟಿರುತ್ತದೆ.ವರದಿ ಸಾಲಿನಲ್ಲಿ ಬಹುತೇಕ ದೊಡ್ಡ ಪ್ರಮಾಣದ ಸುಸ್ತಿ ಸಾಲ ವಸೂಲಾಗಿದ್ದರಿಂದ ಅನುತ್ಪಾದನಾ ಸಾಲದ ಪ್ರಮಾಣ ಕಡಿಮೆಯಾಗಲು ಸಾಧ್ಯವಾಯಿತೆಂದು ಹೇಳಬಯ್ಯುತ್ತೇನೆ.

ದಿನಾಂಕ 31.03.2025 ಕ್ಕೆ ಬ್ಯಾಂಕು ರೂ. 2.65 ಕೋಟಿ ಲಾಭಗಳಿಗೆ ಮಾಡಿದ್ದಾಗ್ಯೂ ಕಾರ್ವೆ ಸಂಸ್ಥೆಯಲ್ಲಿ ಬ್ಯಾಂಕು ಗುಂತಾಯಿಸಿದ್ದ ಕಮರ್ಷಿಯಲ್ ಪೇಪರ ರೇವಣಿ ಮೋತ್ತ ರೂ.23.38 ಕೋಟಿ ಈ ವರೆಗೂ ಮುರುಪಾವತಿ ಆಗಿರುವುದರಿಂದ ಈ ಗುಂತಾಯಿಕೆಗಾಗಿ ಶೇ. 100 ರಷ್ಟು ಪ್ರಾವಿಜನ್ ಮಾಡಿದ್ದರಿಂದ. ಪ್ರಸಕ್ತ ಸಾಲಿನ ಲಾಭವನ್ನು ಅದಕ್ಕೆ ಹೊಂದಾಣಿಕೆ ಮಾಡಿದ್ದು 31.03.2025 ಕ್ಕೆ ಇನ್ನೂ ರೂ 3,01,41,808.00 ಸಂಜಿತ ಹಾನಿ ಉಳಿದಿರುತ್ತದೆ ಕಾರ್ವೆ ಸಂಸ್ಥೆಯ ಮೇಲೆ ಉಜ್ಜ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಲಾಗಿದೆ.ಪ್ರತಿ ವರ್ಷವು ಬ್ಯಾಂಕು ಲಾಭಗಳಿಸುತ್ತಿದೆ.

ಬ್ಯಾಂಕಿನ ಲೆಕ್ಕ ಪತ್ರಗಳ ಪರಿವೀಕ್ಷಣೆ:-

ಬ್ಯಾಂಕಿನ ಸನ್ 2024-25 ನೇ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧನೆಯನ್ನು ಲೆಕ್ಕಪರಿಶೋಧಕರಾದ ಮೇ|| ಜಂದ್ರಪ್ಪ & ಕಂ ಪಾರ್ಟ್ನರ್ಸ್ ಅಕೌಂಟೆಂಟ್ಸ್ ಬಕ್ಸಾಲ ಇವರು ಕೈಗೊಂಡಿದ್ದು ವರದಿಯನ್ನು ಸಲ್ಲಿಸಿರುತ್ತಾರೆ. ಹಾಗೂ ಭಾರತೀಯ ಲಿಜರ್ವ್ ಬ್ಯಾಂಕಿನ ಪರಿವೀಕ್ಷಣಾಧಿಕಾರಿಗಳು ದಿ.31.03.24 ರವರೆಗೆ ಬ್ಯಾಂಕಿನ ತಪಾಸಣೆ ಕೈಗೊಂಡಿರುತ್ತಾರೆ ಸದರಿ ವರದಿಗಳಿಗೆ ಬ್ಯಾಂಕು ಅನುಪಾಲನೆ ವರದಿಯನ್ನು ಸಲ್ಲಿಸಿದೆ.

ಅಭಿನಂದನೆಗಳು:-

2024-25 ನೇ ಸಾಲಿನಲ್ಲಿ ಒಟ್ಟು 09 ನಿರ್ದೇಶಕ ಮಂಡಳಿಯ ಸಭೆಗಳು, 09 ವ್ಯವಸ್ಥಾಪನಾ ಸಮಿತಿ ಸಭೆಗಳು 06 ಗುಂತಾಯಿಕೆ ಸಮಿತಿ ಸಭೆಗಳು ಹಾಗೂ 04 ಅಡಿಟ್ ಪರಿಶೀಲನಾ ಸಮಿತಿ ,08 ಸಾಲ ಮಂಜೂರಿ ಸಭೆಗಳು 04 ಅಲೋಕ ಸಮಿತಿಗಳು ಮತ್ತು 01 ಐಟಿ ಸಭೆಗಳು ಜರುಗಿದ್ದು ಈ ಸಭೆಗಳಿಗೆ ಬ್ಯಾಂಕಿನ ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳು ಹಾಜರಾಗಿ ಬ್ಯಾಂಕಿನ ಪ್ರಗತಿಯ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲು ತುಂಬುಹೃದಯದ ಸಹಕಾರ ನೀಡಿದ್ದಕ್ಕಾಗಿ ಅವರೆಲ್ಲರಿಗೂ ನನ್ನ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಅಭಿನಂದನೆಗಳು:-

ಸನ್ 2024-25 ನೇ ಸಾಲಿನ ಬ್ಯಾಂಕಿನ ಶಾಖೆಗಳ ಲೆಕ್ಕ ಪತ್ರಗಳನ್ನು ಆಂತರಿಕ ಲೆಕ್ಕ ಪರಿಶೋಧನೆ ಕೈಗೊಂಡ ಎಲ್ಲಾ 11 ಶಾಖೆಗಳ ಪಾರ್ಟ್ನರ್ ಅಕೌಂಟೆಂಟರ್‌ಗಳಿಗೆ (ಅಡಿಟರ್‌ಗಳು) ಹಾಗೂ ಶಾಸನಬದ್ಧ ಲೆಕ್ಕ ಪರಿಶೋಧನೆಯನ್ನು ಕೈಗೊಂಡ ಶ್ರೀ ಮೇ|| ಜಂದ್ರಪ್ಪ & ಕಂ. ಪಾರ್ಟ್ನರ್ಸ್ ಅಕೌಂಟೆಂಟ್ಸ್ ಬಕ್ಸಾಲ ಇವರುಗಳಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಪರವಾಗಿ ಅಭಿನಂದಿಸುತ್ತೇನೆ.

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

ನಮ್ಮ ಬ್ಯಾಂಕಿನ ದಿನನಿತ್ಯದ ವ್ಯವಹಾರಗಳಿಗಾಗಿ ರಾಷ್ಟ್ರೀಕೃತ/ವಾಣಿಜ್ಯ/ಗ್ರಾಮೀಣ/ ಬ್ಯಾಂಕುಗಳಲ್ಲಿ ಹಾಗೂ ಡಿ.ಸಿ.ಸಿ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿದ್ದು, ಇವರೆಲ್ಲರೂ ನಮ್ಮ ಬ್ಯಾಂಕಿಗೆ ನೀಡಿದ ಸಹಕಾರಕ್ಕಾಗಿ ಅವರನ್ನೂ ಅಭಿನಂದಿಸುತ್ತೇನೆ.

ನಮ್ಮ ಬ್ಯಾಂಕಿನ ರೇವಣಿ ಸಂಗ್ರಹಣೆಯಲ್ಲಿ ಹಾಗೂ ನಮ್ಮ ಬ್ಯಾಂಕಿನಜತೆಗೆ ಸಕ್ರಿಯವಾದ ಸೌಹಾರ್ದತೆಯನ್ನು ಹೊಂದಿ ನಮ್ಮೊಂದಿಗೆ ವ್ಯವಹರಿಸುತ್ತಿರುವ ಕರ್ನಾಟಕ ರಾಜ್ಯದ ವಿವಿಧ ಸಂಘಗಳ ಅಧ್ಯಕ್ಷರಾಗಿ ಹಾಗೂ ಬ್ಯಾಂಕಿನ ಕಾರ್ಯಕ್ಷೇತ್ರದ ಎಲ್ಲಾ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ ಹಾಗೂ ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿಗಳಿಗೆ ಬ್ಯಾಂಕಿನ ಆಡಳಿತ ಮಂಡಳಿ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವೆನು.

ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿನ ಕಾನೂನು ಸಲಹೆಗಾರರು, ತೆರಿಗೆ ಸಲಹೆಗಾರರು ಹಾಗೂ ಮೌಲ್ಯ ಮಾಪಕರುಗಳು ಬ್ಯಾಂಕಿನ ಕಾರ್ಯವನ್ನು ತ್ವರಿತಗತಿಯಲ್ಲಿ ನಿರ್ವಹಿಸಿ ಸಹಕರಿಸುತ್ತಿರುವದಕ್ಕೆ ಅವರಿಗೂ ಅಭಿನಂದನೆಗಳು. ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುತ್ತ ಕಾಲ-ಕಾಲಕ್ಕೆ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ನೀಡುತ್ತಿರುವ ಸಹಕಾರ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಅಭಿನಂದಿಸುವೆ.

ಬ್ಯಾಂಕಿನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿನ ಎಲ್ಲಾ ಅಧಿಕಾರಿವೃಂದವರಿಗೆ ಮತ್ತು ಶಾಖಾ ವ್ಯವಸ್ಥಾಪಕರುಗಳಿಗೆ ಹಾಗೂ ಸಕಲ ಸಿಬ್ಬಂದಿಗೂ ಅಭಿನಂದಿಸುತ್ತಾ ಬ್ಯಾಂಕಿನ ಬೆಳವಣಿಗೆಯಲ್ಲಿ ಅವರಕಾರ್ಯವು ಶ್ಲಾಘನೀಯವಾಗಿದ್ದು ಇದೇ ಲೀತಿ ಮುಂದುವರಿಯಲೆಂದು ಆಶಿಸುವೆ.

ಅಂತಿಮವಾಗಿ, ಬ್ಯಾಂಕಿನ ಪ್ರಗತಿಗೀಕಾರಣೀಭೂತರಾದ ಬ್ಯಾಂಕಿನ ಸದಸ್ಯರು, ರೇವಣಿದಾರರು ಹಾಗೂ ಪತ್ರಿಕಾ ಮಾಧ್ಯಮದ ಬಂಧುಗಳಿಗೆ ಅಭಿನಂದಿಸುತ್ತಾ ಮುಂದಿನ ದಿನಗಳಲ್ಲಿಯೂ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನಿಮ್ಮೆಲ್ಲರ ಸಹಕಾರ ಸಲಹೆಸೂಚನೆಗಳು ಮುಂದುವರೆಯುತ್ತವೆಯೆಂದು ಆಶಿಸುವೆ.

ಜೈ ಹಿಂದ್-ಜೈ ಕರ್ನಾಟಕ-ಜೈ ಸಹಕಾರ

ಬ್ಯಾಂಕಿನ ಆಡಳಿತ ಮಂಡಳಿ ಪರವಾಗಿ,

ಆರ್.ತಿಮ್ಮಯ್ಯ ಶೆಟ್ಟಿ

ಅಧ್ಯಕ್ಷರು

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

**ಸನ್ 2024-25 ನೇ ಸಾಲಿನ ಲೆಕ್ಕ ತಪಾಸಣಾ ವರದಿಯಲ್ಲಿ ಕಾಣಿಸಿದ ನೂನ್ಯತೆಗಳಿಗೆ
ಆಡಳಿತ ಮಂಡಳಿಯು ಸಲ್ಲಿಸಿದ ಅನುಪಾಲನಾ ವರದಿಯು ಈ ಕೆಳಗಿನಂತಿದೆ.**

ಈ) ಸಾಲಗಳಲ್ಲಿ ಗಮನಿಸಲಾದ ನೂನ್ಯತೆಗಳು

ಕ್ರ.ಸಂ		
37(1)	ಕೇವಲಗಳನ್ನು ಸ್ವೀಕರಿಸುವ ವಿಷಯದಲ್ಲಿ ಆರ್.ಐ.ಐಆದೇಶಆರ್.ಐ.ಐ(UCB)(BG)(S AF)No.64627/07.02.209/2021-22 ನ್ನು ಉಲ್ಲಂಘಿಸಿ ರೂ.25000/- ದಂಡವನ್ನು ಪಾವತಿಸಿರುತ್ತಾರೆ, ಸದರಿ ಉಲ್ಲಂಘನೆ ಮರುಕಳಿಸದಂತೆ ಸೂಕ್ತ ಕ್ರಮ ಇಡುವುದು	ಸದರಿ ಘಟನೆ ಮರುಕಳಿಸದಂತೆ ಕ್ರಮ ಜರುಗಿಸಲಾಗುವುದು.
(2)	ನಿಷ್ಕ್ರಿಯ ಬ್ಯಾಂಕ್ ಖಾತೆಗಳನ್ನು ಮುಕ್ತಾಯ ಗೊಳಿಸಲು ಸೂಕ್ತ ಕ್ರಮ ಇಡುವುದು. 1) LOAN PLEDGE OF GOODS ಸದರಿ ಸಾಲಗಳನ್ನು ನೀಡುವಾಗ ಕೇವಲ ದವಸ ಧಾನ್ಯಗಳ ದಾಸ್ತಾನನ್ನು ಒತ್ತೆಯಾಗಿ ಇಟ್ಟುಕೊಂಡಿರುತ್ತಾರೆ, ಇದರಿಂದ ಸಾಲಗಾರರು ಒಂದು ವರ್ಷದೊಳಗೆ ಸಾಲವನ್ನು ಮರುಪಾವತಿ ಮಾಡದೆ ಇದ್ದಾಗ ಒತ್ತೆಯಾಗಿಟ್ಟುಕೊಂಡ ದವಸ ಧಾನ್ಯಗಳ ದಾಸ್ತಾನು ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ, ಇದರಿಂದ ಬ್ಯಾಂಕ್ ನೀಡಿರುವ ಸಾಲಗಳು ಅನುತ್ಪಾದಕ ಸಾಲಗಳಾಗಿ ವಸೂಲಾತಿಗೆ ಕಷ್ಟವಾಗುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಆಡಳಿತ ಮಂಡಳಿಯು ಗಮನ ಇಡಲು ಸೂಕ್ತ ಕ್ರಮ ಇಡುವುದು ಅವಶ್ಯಕ. 2) ಸಾಲಗಾರರಿಂದ ಪಡೆದ ಹಣಕಾಸಿನ ಲೆಕ್ಕಪತ್ರಗಳನ್ನು ಸಾಲಗಾರನ ಮರುಪಾವತಿ ಸಾಮರ್ಥ್ಯವನ್ನು ನಿರ್ಣಯಿಸಲು ವಿಶ್ಲೇಷಿಸಬೇಕು.	ದಿನಾಂಕ 31.07.2025 ರವರೆಗೆ ನಿಷ್ಕ್ರಿಯ ಖಾತೆಗಳನ್ನು ಮುಕ್ತಾಯಗೊಳಿಸಲಾಗಿದೆ ಉಳಿದ ಖಾತೆಗಳನ್ನು ಹಂತ ಹಂತವಾಗಿ ಮುಕ್ತಾಯಗೊಳಿಸಲಾಗುವುದು. 1) ಸಾಲಗಾರರು ಅಡವು ಇಟ್ಟಿರುವ ಭತ್ತಕ್ಕೆ ಸರಿಯಾದ ಬೆಲೆ ಇಲ್ಲದ್ದರಿಂದ ಮಾಲು ವತ್ತಿ ಸಾಲದಲ್ಲಿದ್ದು ಇನ್ನೂ ಕೆಲ ಖಾತೆಗಳಲ್ಲಿ ವಸೂಲಿಗೆ ಬಾಕಿ ಇರುತ್ತವೆ.ಇವರಿಗೆಲ್ಲ ದಿನಾಂಕ 15.09.2025 ರೊಳಗಾಗಿ ಮರುಪಾವತಿಸಲು ನೋಟೀಸ್ ಜಾರಿ ಮಾಡಿದೆ. 2)ಸಾಲಗಾರರು ಸಲ್ಲಿಸಿದ ಹಣಕಾಸಿನ ಲೆಕ್ಕಪತ್ರಗಳನ್ನು ಐ.ಐ.ದಾಖಲೆಗಳನ್ನು ಪರಿಶೀಲಿಸಿ ಸಾಲಗಾರರಮರುಪಾವತಿ ಸಾಮರ್ಥ್ಯವನ್ನುನಿರ್ಧರಿಸಲಾಗುತ್ತಿದೆ.

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

	3) Stock & Book Debt ಗಳ ಮೇಲೆ ಸಾಲಗಳನ್ನು ನೀಡಲಾದ ಸಂದರ್ಭಗಳಲ್ಲಿ Drawing Power ನ್ನು ಕಾಲಕಾಲಕ್ಕೆ ವಿಶ್ಲೇಷಿಸಬೇಕು. 4) ಸಾಲಗಾರರಿಂದ ನಿಯತಕಾಲಿಕವಾಗಿ ಸಾಲದ ಬಾಕಿ ಧೃಢೀಕರಣವನ್ನು ಪಡೆಯಬೇಕು 5) ಸುಸ್ಥಿ ಸಾಲ ರೂ 18,98,79,304 /- ವಸೂಲಾತಿಗೆ ಸೂಕ್ತ ಕ್ರಮ ಇಡುವುದು	3) ಮಾಲಿನ ಮೇಲೆ ಸಾಲ ನೀಡಿದ್ದಲ್ಲಿ ಮಂಜೂರಿ ಆದೇಶದನ್ವಯ ಮಾರ್ಜಿನ್ ಇಟ್ಟು Drawing Power ನಿರ್ಧರಿಸಲಾಗುತ್ತದೆ. 4) ಧೃಢೀಕರಣ ಪಡೆಯಲಾಗುವುದು. 5) ರೂ.1898.79 ಲಕ್ಷ ಅನುತ್ಪಾದನಾ ಸಾಲಗಳಲ್ಲಿ ರೂ.294.64 ಲಕ್ಷ ಮೊತ್ತವನ್ನು ಸರಫೇಸ್ ಕಾಯ್ದೆ ಅಡಿ ಹಾಗೂ ರೂ 593.37 ಲಕ್ಷ ಗಳನ್ನು ಸೌಹಾರ್ದ ಸಹಕಾರಿ ಕಾಯ್ದೆ ಅಡಿ ದಾವಾ ಕ್ರಮ ಜರುಗಿಸಲಾಗಿದೆ.
(4)	ಕೆಲವೊಂದು ಶಾಖೆಗಳಲ್ಲಿ ನಗದು ಇಟ್ಟುಕೊಳ್ಳಲು ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ನಗದು ಇಟ್ಟುಕೊಂಡಿರುವುದು ಕಂಡು ಬಂದಿರುತ್ತದೆ, ಇದರ ಬಗ್ಗೆ ಕ್ರಮವಿಡುವುದು.	ಕೆಲವೊಂದು ಶಾಖೆಗಳಲ್ಲಿ ದಿನ ನಿತ್ಯದ ವ್ಯವಹಾರದ ಮುಕ್ತಾಯದ ಸಂದರ್ಭದಲ್ಲಿ ನಗದು ಜಮಾ ಆಗಿದ್ದರಿಂದ ಹೆಚ್ಚಿನ ನಗದು ಹೊಂದಿರುತ್ತದೆ, ಮುಂದೆ ಹೀಗಾಗದಂತೆ ಕ್ರಮವಿಡಲಾಗುವುದು.
(5)	ವಾಹನಗಳ ಬಳಕೆಯ ಕುರಿತು ಲಾಗ್ ಪುಸ್ತಕವನ್ನು ಬರೆದಿಡಲು ಕ್ರಮ ಇಡುವುದು	ಮುಂದಿನ ದಿನಗಳಲ್ಲಿ ಕ್ರಮವಿಡಲಾಗುವುದು.

ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ವಿ ಜಿಲ್ಲೆ || ರಾಯಚೂರು

೩೦ನೇ ವಾರ್ಷಿಕ ವರದಿ 2024-25


Manvi Pattana Souharda Sahakari Bank Niyamitha


Head Office : No.1, Aparna Chitra Mandira Complex, Sindhanoor Road, Manvi, Raichur District, Karnataka 584 123

Form A

Balance Sheet as on March 31, 2025

Particulars	Schedule No.	As on March 31, 2025	As on March 31, 2024
Capital and Liabilities			
Capital	1.0	1230,69,750	1288,33,100
Reserve Fund and Other reserves	2.0	2415,54,225	2290,43,524
Deposits and other accounts	3.0	26388,05,624	26063,06,151
Borrowings	4.0	-	-
Overdue Interest Reserve	5.0	398,80,144	241,26,796
Interest payable	6.0	970,23,666	720,50,440
Other Liabilities	7.0	179,56,943	157,24,861
Total		31582,90,352	30760,84,872
Contingent Liabilities	8.0	3,44,885	2,91,943
Property and Assets			
Cash in hand and with Reserve Bank of India	9.0	919,84,802	879,41,406
Balances with Other Banks	10.0	1033,72,463	1112,09,235
Money at Call and Short Notice	11.0	700,00,000	400,00,000
Investments	12.0	7474,91,375	7174,91,375
Advances	13.0	19591,12,454	19217,90,732
Interest Receivable	14.0	504,81,172	362,48,730
Furniture and Fixtures less Depreciation	15.0	219,08,385	250,35,309
Other Assets	16.0	392,74,745	352,24,170
Non-Banking Assets acquired in satisfaction of claims	17.0	445,23,148	444,54,148
Profit and Loss Account	18.0	301,41,808	566,89,767
Total		31582,90,352	30760,84,872
Significant Accounting Policies	32.0		
Notes on accounts	33.0		


Sri Thimmaiah Shetty
President


Sri D Ramachandra Shetty
Director


Sri T Ramakrishna
Director


Sri Gopala Krishna
Managing Director


Sri M Nagaraja
General Manager

CERTIFICATE :

Certified that we have audited the accounts of the Manvi Pattana Souharda Sahakari Bank Niyamitha., Dist : Rayachuru for the Year 2024-25 as produced for the audit by the General Manager and other staff of the sahakari bank and obtained information and clarification during course of audit. In our opinion and to the best of our knowledge the above balance sheet exhibits true and fair view of the financial position of the sahakari bank subject to the remarks narrated in the audit report.

Date: 19-06-2025

Place: Manvi

Udin No: 25220678BMITQU1904



For M/s. CHANDRAPPA & Co.,
Chartered Accountants
(CA Anupama B.C.)
Partner

ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ವಿ ಜಿಲ್ಲೆ || ರಾಯಚೂರು

೩೦ನೇ ವಾರ್ಷಿಕ ವರದಿ 2024-25


Manvi Pattana Souharda Sahakari Bank Niyamitha

Head Office : No.1, Aparna Chitra Mandira Complex, Sindhanoor Road, Manvi, Raichur District,
Karnataka 584123

Form B


Profit and Loss for the year ended March 31, 2025

Sl. No.	Particulars	Sched. No.	For the year ended on March 31, 2025	For the year ended on March 31, 2024
I	Income			
	Interest and discount	19	3058,86,680	2993,73,759
	Commission, exchange and brokerage	20	143,55,586	143,37,392
	Other receipts	21	19,15,930	179,74,203
	Total		3221,58,196	3316,85,354
II	Expenditure			
	Interest on deposits, borrowings etc.,	22	2011,37,323	1911,01,295
	Salaries and allowances and providend fund	23	341,31,212	355,28,729
	Directors' and local committee members' fees and allowances	24	1,30,000	1,01,000
	Rent, taxes, insurance, lighting etc.,	25	185,23,990	171,06,940
	Law charges	26	3,11,000	2,02,600
	Postage, telegrams and telephone charges	27	5,82,609	5,98,597
	Auditor's fees	28	7,94,201	5,00,000
	Depreciation on and repairs to property	29	54,93,540	62,06,803
	Stationery, printing and advertisement etc.,	30	7,45,456	9,74,166
	Other Expenditure	31	337,60,907	486,11,417
			2956,10,237	3009,31,547
III	Net profit / (loss) before tax		265,47,959	307,53,807
	Profit / (Loss) brought forward		(566,89,767)	(874,43,574)
	Total		(301,41,808)	(566,89,767)
IV	Appropriation *			
	Statutory Reserve Fund			-
	Contingency Reserve Fund		-	-
IV	Balance carried to Balance Sheet		(301,41,808)	(566,89,767)
V	Significant accounting policies	32		
VI	Notes to Accounts	33		


Sri Thimmaiah Shetty
President


Sri D Ramachandra Shetty
Director


Sri T Ramakrishna
Director


Sri Gopala Krishna
Managing Director


Sri M Nagaraja
General Manager

CERTIFICATE :

Certified that we have audited the accounts of the Manvi Pattana Souharda Sahakari Bank Niyamitha., Dist : Rayachuru for the Year 2024-25 as produced for the audit by the General Manager and other staff of the sahakari bank and obtained information and clarification during course of audit. In our opinion and to the best of our knowledge the above balance sheet exhibits true and fair view of the financial position of the sahakari bank subject to the remarks narrated in the audit report.

Date:19-06-2025

Place: Manvi

Udin No: 25220678BMITQU1904



For M/s. CHANDRAPPA & Co.,
Chartered Accountants

(CA Anupama.B.C.)
Partner

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

೩೦ನೇ ವಾರ್ಷಿಕ ವರದಿ 2024-25

Schedule – 33 : Notes on Accounts

A) Disclosure in the Financial Statements as per Reserve Bank of India Master Direction on Financial Statements presentation and Disclosures dated August 30, 2021

I) Regulatory Capital

Sl. No.	Particulars	Current year ₹ in Lakhs	Previous year ₹ in Lakhs
a	Composition of Regulatory Capital		
i	Paid-up Share Capital and Reserves	1861.37	1689.61
ii	Other Tier 1 Capital	-	-
iii	Tier I Capital (i + ii)	1861.37	1,689.61
iv	Tier 2 Capital	295.50	295.51
v	Total Capital (Tier I + Tier II)	2156.87	1,985.12
vi	Total Risk Weighted Assets (RWAs)	17581.02	17,695.38
vii	Paid-up share capital and reserves as percentage to RWAs	12.27	11.22
viii	Tier 1 Ratio (Tier 1 capital as a percentage of RWAs)	10.59	9.55
ix	Tier 2 Ratio (Tier 1 capital as a percentage of RWAs)	1.68	1.67
x	Capital to Risk Weighted Assets Ratio (CRAR) (Total Capital as a percentage of RWAs)	12.27	11.22
xi	Percentage of shareholding of – Government of India	-	-
xii	Amount of paid-up equity capital raised during the year	-57.63	4.06
xiii	Amount of non-equity Tier 1 capital raised during the year	-	-
xiv	Amount of Tier 2 Capital raised during the year	-	-
b	Drawdown from reserves		
(a)	Withdrawal of provision for Bad and doubtful debts Reserve	-125	150.00

II) Asset Liability Management

(a) As on March 31, 2025

Period	Deposits ₹ in Lakhs	Advances ₹ in Lakhs	Investments ** ₹ in Lakhs	Borrowings ₹ in Lakhs	Foreign currency assets ₹ in Lakhs	Foreign currency Liabilities ₹ in Lakhs
1 day	102.09	88.50	-	-	-	-
2 to 7 days	863.74	1216.06	650.00	-	-	-
8 to 14 days	712.29	334.04	200.00	-	-	-
15 to 28 days	915.16	620.16	500.00	-	-	-
29 days to 3 months	3018.99	2520.99	65.00	-	-	-
Over 3 months & upto 6 months	2579.73	3157.45	00.00	-	-	-
Over 6 months & upto 1 year	8531.76	2725.36	355.00	-	-	-
Over 1 year and upto 3 years	5908.74	3377.15	20.00	-	-	-
Over 3 year and upto 5 years	754.10	2163.69	2987.33	-	-	-
Over 5 years	3001.46	3387.72	3397.58	-	-	-
Total	26388.06	19591.12	8174.91	-	-	-

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

೩೦ನೇ ಮಾರ್ಚ್ ವರದಿ 2024-25

(b) As on March 31, 2024

Period	Deposits ₹ in Lakhs	Advances ₹ in Lakhs	Investments ** ₹ in Lakhs	Borrowings ₹ in Lakhs	Foreign currency assets ₹ in Lakhs	Foreign currency Liabilities ₹ in Lakhs
1 day	3,977.99	37.36	-	-	-	-
2 to 7 days	286.53	176.72	-	-	-	-
8 to 14 days	301.96	193.66	400.00	-	-	-
15 to 28 days	1,202.19	269.04	255.00	-	-	-
29 days to 3 months	2,957.66	2,677.40	-	-	-	-
Over 3 months & upto 6 months	3,584.26	5,253.66	150.00	-	-	-
Over 6 months & upto 1 year	6,721.24	2,935.53	265.00	-	-	-
Over 1 year and upto 3 years	6,501.02	3,610.69	2180.07	-	-	-
Over 3 year and upto 5 years	305.47	1,632.55	1284.41	-	-	-
Over 5 years	224.74	2,431.30	3040.43	-	-	-
Total	26,063.06	19,217.91	7574.91	-	-	-

** includes money at call and short notice Rs.700 Lakhs (previous year Rs.400 Lakhs)

III) Investments

a) Composition of Investment Portfolio

i. As at March 31, 2025

₹ in Lakhs

Particulars	Government Securities	Other Approved Securities	Shares	Debenture and Bonds	Subsidiaries and / or Joint ventures	Others	Total Investments In India
Held to Maturity							
Gross	4185.81	-	-	-	-	1790.00	5,975.81
Less: Provision for non-performing investments (NPI)	0.00	-	-	-	-	0.00	0.00
Net	4185.81	-	-	-	-	1790.00	5,975.81
Available for Sale							
Gross	2196.00	-	3.10	-	-	-	2199.10
Less : Provision for depreciation and NPI	0.00	-	-	-	-	-	0.00
Net	2196.00	-	3.10	-	-	-	2199.10
Held for Trading							
Gross	-	-	-	-	-	-	-
Less : Provision for depreciation and NPI	-	-	-	-	-	-	-
Net	-	-	-	-	-	-	-
Total Investments	6381.81	-	3.10	-	-	1790.00	8174.91
Less : Provision for non-performing investments	0.00	-	0.00	-	-	0.00	0.00
Less : Provision for depreciation and NPI	0.00	-	0.00	-	-	0.00	0.00
Net	6381.81	-	3.10	-	-	1790.00	8174.91
Investments outside India	-	-	-	-	-	-	-
Total	6381.81	-	3.10	-	-	1790.00	8174.91

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

ii. As at March 31, 2024

₹ in Lakhs

Particulars	Government Securities	Other Approved Securities	Shares	Debenture and Bonds	Subsidiaries and / or Joint ventures	Others	Total Investments In India
-------------	-----------------------	---------------------------	--------	---------------------	--------------------------------------	--------	----------------------------

iii. Held to Maturity

Gross	5,481.81	-	-	-	-	490.00	5,971.81
Less: Provision for non-performing investments (NPI)	0.00	-	-	-	-	0.00	0.00
Net	5,481.81	-	-	-	-	490.00	5,971.81

iv. Available for Sale

Gross	1,200.00	-	3.10	-	-	-	1,203.10
Less : Provision for depreciation and NPI	0.00	-	-	-	-	-	0.00
Net	1,200.00	-	3.10	-	-	-	1,203.10

v. Held for Trading

Gross	-	-	-	-	-	-	-
Less : Provision for depreciation and NPI	-	-	-	-	-	-	-
Net	-	-	-	-	-	-	-
Total Investments	6,681.81	-	3.10	-	-	490.00	7,174.91
Less : Provision for non-performing investments	0.00	-	0.00	-	-	0.00	0.00
Less : Provision for depreciation and NPI	0.00	-	0.00	-	-	0.00	0.00
Net	6,681.81	-	3.10	-	-	490.00	7,174.91
Investments outside India	-	-	-	-	-	-	-
Total	6,681.81	-	3.10	-	-	490.00	7,174.91

b) Movement of provisions for Depreciation and Investment Fluctuation Reserve

Sl. No.	Particulars	Current year ₹ in Lakhs	Previous year ₹ in Lakhs
i)	Movement of provisions held towards depreciation on investments		
a)	Opening balance	23.20	23.20
b)	Add : Provisions made during the year	0.00	0.00
c)	Less: Write back of excess provisions during the year	0.00	0.00
d)	Closing balance	23.20	23.20

ii)	Movement of Investments Fluctuation Reserve		
-----	---	--	--

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

a)	Opening balance	156.15	156.15
b)	Add : Amount transferred during the year	0.00	0.00
c)	Less: IFR since transferred to Contingency Fund	0.00	0.00
d)	Closing balance	156.15	156.15
iii)	Closing balance in Investment Fluctuation Reserve as a percentage of closing balance of investments in AFS and HFT / current category	7.11%	13.01%

c) Sale and Transfer to / from Held to Maturity Category

During the year, the transfer from HTM to AFS securities is ₹.1296 lakhs (Previous year ₹.996lakhs). The book value of investments held in HTM category as on March 31, 2025 is Rs.4185.81 Lakhs (Previous year Rs. 5,481.81 Lakhs).

During the year, securities amounting to ₹.Nil (Previous year ₹.00 Lakhs were transferred from AFS to HTM category).

d) Non - SLR Investment Portfolio

i) Non-performing Non-SLR Investments

Particulars	Current year ₹ in Lakhs	Previous year ₹ in Lakhs
Opening Balance	Nil	Nil
Additions during the year since 1 st April	Nil	Nil
Reduction during the above period	Nil	Nil
Closing balance	Nil	Nil
Amount written-off during the year	Nil	Nil

ii) Issuer composition on Non-SLR Investments

₹ in Lakhs

Particulars	Amount		Extent of Private Placement		Extent of 'Below Investment Grade' Securities		Extent of 'unrated' Securities		Extent of 'Unlisted' Securities	
	Current year	Previous year	Current year	Previous year	Current year	Previous year	Current year	Previous year	Current year	Previous year
PSUs	-	-	-	-	-	-	-	-	-	-
FIs	-	-	-	-	-	-	-	-	-	-
Banks	-	-	-	-	-	-	-	-	-	-
Private Corporate	-	-	-	-	-	-	-	-	-	-
Subsidiaries/Joint Ventures	-	-	-	-	-	-	-	-	-	-
Mutual Funds	-	-	-	-	-	-	-	-	-	-
Others	3.10	3.10								
Provision held towards depreciation	5.00	5.00	-	-	-	-	-	-	-	-
Total	(1.90)	(1.90)								

e) Repo transactions (in face value terms)

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

೩೦ನೇ ವಾರ್ಷಿಕ ವರದಿ 2024-25

Particulars	Minimum outstanding during the year	Maximum outstanding during the year	Daily average outstanding during the year	Outstanding as on March 31, 2023
i. Securities sold under repo				
a) Government securities	-	-	-	-
b) Corporate debt securities	-	-	-	-
c) Any other securities	-	-	-	-
ii. Securities purchased under reverse repo				
a) Government securities	-	-	-	-
b) Corporate debt securities	-	-	-	-
c) Any other securities	-	-	-	-

IV) Asset Quality

a) Classification of advances and provisions held

(i) As on March 31, 2025

Particulars	Standard Advances ` in Lakhs	Non-performing Advances ` in Lakhs				Total Advances ` in Lakhs
		Sub-standard	Doubtful	Loss	Total	
Gross Standard Advances and Non-performing Assets						
Opening balance	17817.37	642.15	758.39	-	1400.54	19217.91
Add: Additions during the year		349.94	541.80		891.74	891.74
Less: Reduction during the year*	125.04	325.32	68.17		393.49	518.53
Closing balance	17692.33	666.77	1232.02		1898.79	19591.12
Reduction in Gross NPA due to						
• Up-gradation	-					
• Recoveries	125.04	325.32	68.17		393.49	518.53
• Write-offs (Technical)	0	-	-	-	-	-

Provisions						
Opening balance	90	64.21	785.79		850	940
Add: Provisions during the year	0	5	120	0	125	125
Less: Provisions reversed /write-off of loans reversed	0	0	0	0	0	0
Closing balance of provisions held	90	69.21	905.79	0	975	1065

Net Non-performing Advances						
Opening balance		577.94	-27.4	-	550.54	
Add: Additions during the year		19.62	353.63		373.25	
Less: Reductions during the year						
Closing balance		597.56	326.23	-	923.79	

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

Floating Provisions						
Opening balance						Nil
Add: Additional provisions made during the year						Nil
Less: Amount drawn down during the year						Nil
Closing balance						Nil

Ratios	Current year	Previous year
Gross NPA to Gross Advances	9.69	7.29%
Net NPA to Net Advances	4.95	3.00%
Provision coverage ratio	51.35	60.69%

(ii) As on March 31, 2024

Particulars	Standard Advances ₹ in Lakhs	Non-performing Advances ₹ in Lakhs				Total Advances ₹ in Lakhs
		Sub-standard	Doubtful	Loss	Total	
Gross Standard Advances and Non-performing Assets						
Opening balance	15311.52	124.23	1192.26	-	1316.49	16628.01
Add: Additions during the year	10080.03	754.92	0.85	-	755.77	10835.80
Less: Reduction during the year*	7574.18	237.00	434.72	-	671.72	8245.90
Closing balance	17817.37	642.15	758.39	-	1400.54	19217.91
Reduction in Gross NPA due to						
• Up-gradation	-	-	-	-	-	-
• Recoveries	7574.18	237.00	243.84	-	480.84	8055.02
• Write-offs (Technical)	-	-	190.88	-	190.88	190.88

Provisions						
Opening balance	78.00	12.42	987.58	-	1000.00	1078.00
Add: Provisions during the year	12.00	-	-	-	-	12.00
Less: Provisions reversed /write-off of loans reversed	-	-	-	-	150.00	150.00
Closing balance of provisions held	90.00	64.21	785.79	-	850.00	940.00

Net Non-performing Advances						
Opening balance		111.80	204.68	-	316.48	
Add: Additions during the year						
Less: Reductions during the year						
Closing balance		577.94	-27.40	-	550.54	

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

Floating Provisions						
Opening balance						Nil
Add: Additional provisions made during the year						Nil
Less: Amount drawn down during the year						Nil
Closing balance						Nil

Ratios	As on March 31 2024	As on March 31 2023
Gross NPA to Gross Advances	7.29%	7.92%
Net NPA to Net Advances	3.00%	2.03%
Provision coverage ratio	60.69%	75.96%

b) Sector-wise Gross Advances and Gross NPAs

Sl. No.	Particulars	Current year			Previous year		
		Outstanding Total Advances	Gross NPAs	% of Gross NPAs to Total Advances in that sector	Outstanding Total Advances	Gross NPAs	% of Gross NPAs to Total Advances in that sector
i)	Priority Sector						
a)	Agriculture and allied activities	6295.82	233.34	3.71%	5677.19	307.1	5.41%
b)	Advances to industries sector eligible as priority sector lending				249.83	-	-
c)	Services	4241.65	806.36	19.01%	2881.67	581.63	20.51%
d)	Personal Loans	3296.98	530.89	16.10%	3358.62	433.09	13.11%
	Sub-total (i)	13834.45	1570.59	11.35%	11917.48	1321.82	11.23%
ii)	Non-priority Sector						
a)	Agriculture and allied activities				Nil	Nil	-
b)	Industries				Nil	Nil	-
c)	Services				Nil	Nil	-
d)	Personal Loans				7300.42	78.73	1.10%
	Sub-total (ii)	5756.66	328.2	5.70%	7300.42	78.73	1.10%
	Total (I + II)	19591.11	1898.79	9.69%	19217.91	1400.55	7.38%

c) Details of accounts subjected to Restructuring

Details of accounts subjected to Restructuring is Nil (Previous year Nil)

d) Details of financial assets sold to Assets Reconstruction Companies (ARCs)

During the financial year and previous years, bank has not sold financial assets to Assets Reconstruction Companies hence disclosure is not required.

e) Details of non-performing financial assets purchased / sold from / to other banks / Financial Institutions / NBFC

During the financial year and previous years, bank has not purchased / sold non-performing assets to banks / financial institutions / NBFC hence disclosure is not required.

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

f) Fraud Accounts

Details of the number and amounts of frauds as well as the provisioning thereon as per template given below;

Particulars	Current year	Previous year
Number of fraud reported	Nil	Nil
Amount involved in fraud (₹ in Lakhs)	Nil	Nil
Amount of provision made for such frauds (₹ in Lakhs)	Nil	Nil
Amount of unamortized provision debited from 'other reserves' as at the end of the year (₹ in Lakhs)	Nil	Nil

g) Resolution Framework

Disclosure on Resolution Framework for COVID-19 related stress as per Reserve Bank of India Circular Ref No.DOR.No.BP.BC/3/21.04.048/2020-21 dated August 6, 2020.

Particulars	Exposure to accounts classified as Standard consequent to implementation of resolution plan – position as at the end of the previous half-year (A) ₹ in Lakhs	Of (A) aggregate debt that slipped into NPA during the half year ₹ in Lakhs	Of (A) amount written off during the half year ₹ in Lakhs	Of (A) amount paid by the borrowers during the half year ₹ in Lakhs	Exposure to accounts classified as Standard consequent to implementation of resolution plan – Position as at the end of the half year ₹ in Lakhs
Personal Loans	-	-	-	-	-
Corporate persons*	-	-	-	-	-
Of which MSMEs	-	-	-	-	-
Others	-	-	-	-	-
Total	-	-	-	-	-

h) MSME Sector – Restructuring of Advances

Details of accounts restructured during financial year 2022-2023 as per Circular No.RBI/2019-20/100 DBR No.BP.BC 18/21.04.048/2019-20 dated January 1, 2019, RBI / 2019-20/ 160 DOR. No. BP. BC.34/21.04.048/2019-20 dated February 11, 2020 and RBI /2020-21/ 17 DOR.No. BP.BC/4/21.04.048/2020-21 dated August 6, 2020.

No of accounts restructured	Amount ₹ in Lakhs
Nil	Nil

v) Exposures

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

೩೦ನೇ ವಾರ್ಷಿಕ ವರದಿ 2024-25

a) Exposure to real estate sector

Category	Current year ₹ in Lakhs	Previous year ₹ in Lakhs
i) Direct Exposure		
(a) Residential Mortgages		
Lending fully secured by mortgages on residential property that is or will be occupied by the borrower or that is rented	Nil	Nil
- Of which (a) individual housing loans eligible for inclusion in priority sector advances	Nil	Nil
(b) Commercial Real Estate		
Lending secured by mortgages on commercial real estate's (office buildings, retail space, multi-purpose commercial premises, multi-family residential buildings, multi-tenanted commercial premises, industrial or warehouse space, hotels, land acquisition, development and construction, etc.).	557.77	628.46
(c) Investments in Mortgage Backed Securities (MBS) and other securitized exposures		
a) Residential	0.00	0.00
b) Commercial Real Estate	0.00	0.00
ii. Indirect Exposure		
Fund based and Non-Fund Based exposures to National Housing Bank (NHB) and Housing Finance Companies	0.00	0.00
Total Exposure to Real Estate Sector	557.77	628.46

b) Exposure to capital market

Category	Current year ₹ in Lakhs	Previous year ₹ in Lakhs
i) Direct investment in equity shares, convertible bonds, convertible debentures and units of equity oriented mutual funds the corpus of which is not exclusively invested in corporate debt	Nil	Nil
ii) Advances against shares / bonds / debentures or other securities or on clean basis to individuals for investment in shares (including IPOs / ESOPs), convertible bonds, convertible debentures, and units of equity oriented mutual funds;	Nil	Nil
iii) Advances for any other purposes where shares or convertible bonds or convertible debentures or units of equity oriented mutual funds are taken as primary security;	Nil	Nil
iv) Advances for any other purposes to the extent secured by the collateral security of shares or convertible bonds or convertible debentures or units of equity oriented mutual funds i.e. where the primary security other than shares / convertible bonds / convertible debentures / units of equity oriented mutual funds does not fully cover the advances;	Nil	Nil
v) Secured and unsecured advances to stockbrokers and guarantees issued on behalf of stockbrokers and market makers;	Nil	Nil
vi) Loans sanctioned to corporate against the security of shares / bonds / debentures or other securities or on clean basis for meeting promoter's contribution to the equity of new companies in anticipation of raising resources;	Nil	Nil
vii) Bridge loans to companies against expected equity flows / issues;	Nil	Nil
viii) Under writing commitments taken up by the banks in respect of primary issue of shares or convertible bonds or convertible debentures or units of equity oriented mutual funds;	Nil	Nil
ix) Financing to stockbrokers for margin trading;	Nil	Nil
x) All exposures to Venture Capital Funds (both registered and unregistered)	Nil	Nil
Total exposure to capital market	Nil	Nil

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

c) Risk Category wise country exposure

Bank does not have exposure to country risk and hence this disclosure is not applicable.

d) Unsecured advances

Particulars	Current year ₹ in Lakhs	Previous year ₹ in Lakhs
Total Unsecured advances of the bank	772.11	867.46
Out of the above, amount of advances for which intangible securities such as charge over the rights, licenses, authority, etc. have been taken	Nil	Nil
Estimated value of such intangible securities	Nil	Nil

e) Factoring exposure

Bank does not have factoring exposures and hence this disclosure is not applicable. .

f) Un-hedged foreign currency exposure

Bank does not have foreign currency exposures and hence this disclosure is not applicable.

VI) **Concentration of Deposits, Advances, Exposures and Non-performing Advances**

a) Concentration of deposits

Particulars	Current year ₹ in Lakhs	Previous year ₹ in Lakhs
Total deposits of the twenty largest depositors	2652.13	1,685.59
Percentage of deposits of twenty largest depositors to total deposits of the bank	10.17%	6.47%

b) Concentration of advances

Particulars	Current year ₹ in Lakhs	Previous year ₹ in Lakhs
Total advances to the twenty largest borrowers	2881.29	2,624.91
Percentage of advances of twenty largest borrowers to total advances of the bank	14.70%	13.66%

c) Concentration of exposures

Particulars	Current year ₹ in Lakhs	Previous year ₹ in Lakhs
Total exposure to the twenty largest borrowers / customers	2431.11	2,425.36
Percentage of exposures to the twenty largest borrowers / customers to total exposure of the bank on borrowers / customers	12.40%	12.62%

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

d) Concentration of NPAs

Particulars	Current year ₹ in Lakhs	Previous year ₹ in Lakhs
Total exposure to the twenty NPA accounts	833.38	856.22
Percentage of exposures to the twenty largest NPA exposure to the total Gross NPAs.	43.89%	60.35%

VII) Derivatives

Bank has not entered into any transactions in derivatives in the current and previous years and hence this disclosure is not applicable.

VIII) Transfer to Depositor Education and Awareness Fund (DEA FUND)

Disclosure with respect to 'The Depositor Education and Awareness Fund Scheme, 2014' (DEAF) as per RBI Circular dated 27/05/2014:

Particulars	Current year ₹ in Lakhs	Previous year ₹ in Lakhs
Opening balance of amounts transferred to DEA Fund	2.92	2.92
Add : Amounts transferred to DEA Fund during the year	0.53	Nil
Less: Amount reimbursed by DEA Fund towards claims	Nil	Nil
Closing balance of amounts transferred to DEA Fund	3.45	2.92

IX) Disclosure of Complaints

a) Summary information on complaints received by the bank from customers and from the Office of Ombudsman

Sl. No.	Particulars	Current year ₹ in Lakhs	Previous year ₹ in Lakhs
	Complaints received by the bank from its customers	Nil	Nil
1	Number of complaints pending at the beginning of the year		
2	Number of complaints received during the year		
3	Number of complaints disposed during the year		
3.1	Of which, number of complaints rejected by the bank		
4	Number of complaints pending at the end of the year		
	Maintainable complaints received by the bank from Office of Ombudsman	Nil	Nil
5	Number of maintainable complaints received by the bank from Office of Ombudsman		
5.1	Of 5, number of complaints resolved in favour of the bank by Office of Ombudsman		
5.2	Of 5, number of complaints resolved through conciliation / mediation / advisories issued by Office of Ombudsman		
5.3	Of 5, number of complaints resolved after passing of Awards by Office of Ombudsman against the bank		
6	Number of Awards unimplemented within the stipulated time (other than those appealed)	Nil	Nil

b) Top five grounds of complaints received by the bank from customers

Grounds of Complaints (i.e.,	Number of	Number of	% increase /	Number of	Of 5, number
------------------------------	-----------	-----------	--------------	-----------	--------------

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

complaints relating to)	complaints pending at the beginning of the year	complaints received during the year	decrease in the number of complaints received over the previous year	complaints pending at the end of the year	of complaints pending beyond 30 days
1	2	3	4	5	6
Current year					
Other Grounds	Nil	Nil	Nil	Nil	Nil
Account Opening / difficulty in operation of accounts	Nil	Nil	Nil	Nil	Nil
ATM / Debit Cards	Nil	Nil	Nil	Nil	Nil
Total					
Previous year					
Other Grounds	Nil	Nil	Nil	Nil	Nil
Account Opening / difficulty in operation of accounts	Nil	Nil	Nil	Nil	Nil
ATM / Debit Cards	Nil	Nil	Nil	Nil	Nil
Total					

X) Penalties imposed by Reserve Bank of India

No penalty was imposed on the bank by the Reserve Bank of India during the year.

XI) Other Disclosures

(a) Business Ratios

Sl. No	Particulars	Current year	Previous year
i)	Interest income as a percentage to Working funds	10.18%	10.09%
ii)	Non-interest income as a percentage to Working funds	0.53%	1.09%
iii)	Cost of Deposits	7.62%	7.23%
iv)	Net Interest Margin	3.97%	4.21%
v)	Operating Profit as a percentage to Working Funds	7.30%	0.68%
vi)	Return on Assets	0.86%	11.97%
vii)	Business per employee (₹ in Lakhs)	478.95	322.55
viii)	Profit per employee (₹ in Lakhs)	2.77	3.34

(b) Bancassurance business

Particulars	Current year ₹ in Lakhs	Previous year ₹ in Lakhs
Commission received from insurance business	Nil	Nil

(c) Marketing and distribution

Particulars	Current year ₹ in Lakhs	Previous year ₹ in Lakhs
Marketing and distribution	Nil	Nil

(d) Priority sector lending certificates (PSLC)

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

Particulars	Current year ₹ in Lakhs	Previous year ₹ in Lakhs
Purchase of priority sector lending certificate	Nil	Nil
Sale of priority sector lending certificate	Nil	Nil

(e) Provisions and contingencies

Provisions debited to Profit and Loss Account	Current year ₹ in Lakhs	Previous year ₹ in Lakhs
Provisions for Non-performing Investments	Nil	Nil
Provisions for Non-performing Advance	Nil	Nil
Provisions for Depreciation - Investment	Nil	Nil
Other provisions and contingencies	Nil	Nil

(f) Payment of DICGC Insurance Premium

Particulars	Current year ₹ in Lakhs	Previous year ₹ in Lakhs
i) Payment of DICGC Insurance Premium		
- First Half year (April to September)	18.98	19.12
- Second Half year (October to March)	19.09	18.99
ii) Arrears in payment of DICGC Premium	Nil	Nil

(g) Advances / Facilities granted to directors and their relatives

Particulars	Current year ₹ in Lakhs	Previous year ₹ in Lakhs
i) Advances to directors		
- Fund-based (Loan against fixed deposits)	Nil	Nil
- Non-fund based		
ii) Advances to relatives, companies, firms in which the directors are interested		
- Fund-based	Nil	Nil
- Non-fund based	Nil	Nil

B) Accounting Standards

In compliance with the guidelines issued by the Reserve Bank of India regarding disclosure requirements of the various Accounting Standards, following information is disclosed.

a) Accounting Standard 5 – Net Profit or Loss for the period, Prior Period Items and Changes in Accounting Policies

There are no material prior period items. In preparation of these financial statements, the bank has followed the same accounting policies and generally accepted accounting practices adopted for the preparation of the Audited Financial Statements for the year ended March 31, 2024.

b) Accounting Standard 9 – Revenue Recognition

Revenue is recognized on accrual basis as per Accounting Policy No.B(ii) of Schedule 32 to the financial statements except stated other-wise.

c) Accounting Standard 15 – Employee Benefits

i) Gratuity

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

Liability on account of Gratuity is Rs.Nil (Previous year Rs.Nil). Gratuity liability is funded.

ii) Leave Encashment (PL)

No provision for leave encashment is made in the financial statement. However, in the view of the management amount involved is not material.

iii) Contribution to Provident Fund

All eligible employees receive benefits from a provident fund, which is a defined contribution plan. Both the employees and the bank make monthly contribution to the fund, which is equal to the specified percentage of the covered employees' salary. The bank has no further obligation under this scheme beyond its monthly contribution.

iv) Other Employee Benefits

All employee benefits falling due wholly within twelve months of rendering the service are classified as short term employee benefits. These benefits like salaries, short term compensated absences and the expected cost of the bonus are recognized in the profit and loss account in which the employee rendered the related services.

d) Accounting Standard 17 – Segment Reporting

The Bank's business is mainly concentrated in retail banking to individuals. The single major business segment of income is interest income on advances – retail banking. Hence, segment-wise reporting is not applicable.

The Bank is Souharda Sahakari Bank and its geographical coverage is in the State of Karnataka. Hence, reporting under geographical segment is not applicable.

e) Accounting Standard 18 – Related Party Disclosures

Particulars of remuneration relating to Managing Director, Manager or Chief Executive Officer and rent paid to director;

Particulars	Current year ₹ in Lakhs	Previous year ₹ in Lakhs
Salaries	17.34	16.32
Bonus	-	-
Employers contribution to provident fund, pension or any superannuation fund	1.22	1.17
Rent paid to a director	20.49	18.63

f) Accounting Standard 22 – Accounting for Taxes on Income

The provision for Deferred Tax Asset as worked out in accordance with Accounting Standard 22 - "Accounting for Taxes on Income" as at the end of the year are as under:

Particulars	Current year ₹ in lakhs	Previous year
-------------	----------------------------	---------------

ಮಾನ್ಯ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ಯ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

		₹ in lakhs
Deferred Tax Liability		
★ Property, plant and equipment	1.25	1.33
Deferred Tax Assets		
★ Provision for advances	304.20	265.20
★ Dis-allowances of expense u/s.40(a)(ia)	00	2.88
Deferred Tax Asset (net)	302.95	266.75

g) Accounting Standard 28 – Impairment of Assets

An assessment is made at each Balance Sheet date as to whether there is any indication that an asset is impaired. If any such indication exists, an estimate of the recoverable amount is made and impairment loss, if any, is provided for. As on March 31, 2024, there was no indication of impairment of any asset.

h) Accounting Standard 29 – Provision, Contingent Liabilities and Contingent Assets

(a) Movement in provisions:

Particulars	As on April 1, 2024 ₹ in lakhs	Provision made during the year ₹ in lakhs	Provision /reversed adjusted ₹ in lakhs	As on March 31, 2025 ₹ in lakhs
Provision on Investment	23.20	-	-	23.20
Provision for BDDR	850.00	125.40	0.40	975.00
Provision for Standard Advances	90.00	-	-	90.00
Provision for Deferred Tax Asset	266.75	36.20	-	302.95

(b) Contingent liabilities are disclosed in Schedule 8 to Financial Statements. Contingent assets are not recognized.

C) Operating leases comprising leasing office premises (AS-19)

Operating lease payments are recognized as an expense in the Profit and Loss Account on a straight-line basis over the long term;

Particulars	Current year ₹ in lakhs	Previous year ₹ in lakhs
Future lease rental payable as at the end of the year		
- Not later than one year	62.12	70.77
- Later than one year and not later than five years	353.94	269.56
- Later than five years	150.69	110.84
Total Minimum lease payments recognized in Profit and Loss Account	77.75	68.79
Total of future minimum sub-lease payments expected to be received under non-cancellable sub-lease	Nil	Nil
Sub-lease payments recognized in the Profit and Loss Account for the year	Nil	Nil

D) Earnings per share

Particulars	Current year	Previous year
-------------	--------------	---------------

ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ,

ಪ್ರಧಾನ ಕಛೇರಿ: ಮಾನ್ವಿ ಜಿಲ್ಲೆ || ರಾಯಚೂರು

30ನೇ ವಾರ್ಷಿಕ ವರದಿ 2024-25

Net Profit after taxation	₹ in lakhs	265.48	307.54
Nominal Value of Shares	Amount in ₹	1000	1000
Number of shares at the close of the year	in numbers	123070	128833
Weighted average number of shares	in numbers	125952	128630
EPS – Basic and Diluted	Amount in ₹	210.78	239.08

- E) Vide Letter No.RCS\RSR\Souharda\U.Ni.Ti\83\2021-22 dated .03.2022 Registrar of Co-operative Societies, Co-operative Department, Karnataka State, has accorded its approval for amendment of Bye-laws with regard to Increase in the Authorized Share Capital from Rs.25.00 Crores (face value per share is Rs.100 each) to Rs.100.00 Crores (face value per share of Rs.1000 each). The bank is in the process of collecting the differential amount of share capital upon modification in face value of shares from Rs.100 per share to Rs.1000 per share.
- F) No provision for Income Tax – Current Tax is made, in view of the carried forward earlier business losses as per Income Tax returns.
- G) RBI has issued the instructions as per Supervisory Action Framework u/s.36(1) of Banking Regulation Act, 1949 (AACS) dated 02.07.2021 and 28.11.2023. The Bank has complied with SAF Instructions issued by RBI from time to time.
- H) Previous year figures have been re-grouped / re-classified wherever necessary to conform with the presentation of current year figures.

for Manvi Pattana Souharda Sahakari Bank Niyamitha

R Thimmaiah Shetty
President

D Ramachandra Shetty
Director

T Ramakrishna
Director

Gopal Krishna
Managing Director

M Nagaraj
General Manager

Date : June 19 2025
Place : Manvi

To be read with report of even date



for Chandrappa & Co
Chartered Accountants,
for M/s. CHANDRAPPA & Co.
Chartered Accountants
(C) Anupama.B.C.)
Partner